



23628/F 410

Reg. No. 

--	--	--	--	--	--	--	--	--	--

**VI Semester B.Com.2 Degree Examination, May 2016**

**(Regular and Repeaters)**

**INDIAN FINANCIAL SERVICES**

Time : 3 Hours]

[Max. Marks : 80

**Instructions/ಸೂಚನೆಗಳು :**

- 1) Answer all Sections subject to internal choice.  
ಆಂತರಿಕ ಆಯ್ಕೆಗಳಿಗೆ ಒಳಪಟ್ಟ ಎಲ್ಲಾ ವಿಭಾಗಗಳನ್ನು ಉತ್ತರಿಸಿರಿ.
- 2) Question No.11 (Case-Study) is **Compulsory**.  
ಪ್ರಶ್ನೆ 11 ಕಡ್ಡಾಯ (ಪ್ರಕರಣ ವಿಶ್ಲೇಷಣೆ).

SECTION – A/ವಿಭಾಗ – ಅ

1. Answer **any ten** of the following :

(10 × 2 = 20)

ಕೆಳಗಿನವುಗಳಲ್ಲಿ ಬೇರಾವ ಹತ್ತಕ್ಕೆ ಉತ್ತರಿಸಿರಿ :

- (a) Mention any two features of services.  
'ಸೇವೆಗಳ' ಯಾವುದಾದರೂ ಎರಡು ಲಕ್ಷಣಗಳನ್ನು ಸೂಚಿಸಿರಿ.
- (b) Write any two fund based financial services.  
ನಿಧಿಯಾಧಾರಿತ ಹಣಕಾಸು ಸೇವೆಗಳಲ್ಲಿ ಯಾವುದೇ ಎರಡನ್ನು ಬರೆಯಿರಿ.
- (c) Name any four acts regulating financial services in India.  
ಭಾರತದಲ್ಲಿ ಹಣಕಾಸಿನ ಸೇವೆಗಳನ್ನು ನಿಯಂತ್ರಿಸುವ ಯಾವುದಾದರೂ ನಾಲ್ಕು ತಾಸನಗಳನ್ನು ಹೆಸರಿಸಿರಿ.
- (d) What do you mean by merchant banking?  
ವರ್ತಕ ಬ್ಯಾಂಕರು ಎಂದರೇನು?
- (e) Mention any two powers of SEBI over merchant banker.  
ವರ್ತಕ ಬ್ಯಾಂಕರ ಮೇಲಿನ 'ಸೆಬಿ' ಯ ಯಾವುದೇ ಎರಡು ಅಧಿಕಾರಗಳನ್ನು ಸೂಚಿಸಿರಿ.
- (f) What is sale and lease back lease?  
ಮಾರಾಟ ಮತ್ತು ಮರುಗೇಣೆ ಎಂದರೇನು?

೨



- (g) Write any two differences between purchase and lease.  
ಖರೀದಿ ಮತ್ತು ಗೇಣಿಗಳ ನಡುವಿನ ಎರಡು ವ್ಯತ್ಯಾಸಗಳನ್ನು ಬರೆಯಿರಿ.
- (h) What do you mean by limited factoring?  
ನಿಯಮಿತ ಫ್ಯಾಕ್ಟರಿಂಗ್ ಎಂದರೇನು?
- (i) What is dematerialization?  
ಅಭೌತೀಕರಣ ಎಂದರೇನು?
- (j) Write any two functions of depositories.  
ಸಂಗ್ರಾಹಕರ ಯಾವುದಾದರೂ ಎರಡು ಕಾರ್ಯಗಳನ್ನು ಬರೆಯಿರಿ.
- (k) Write any two features of credit rating.  
ಪತ್ತಿನ ಶ್ರೇಣಿ ನಿರ್ಧರಿಸುವಿಕೆಯ ಯಾವುದೇ ಎರಡು ಲಕ್ಷಣಗಳನ್ನು ಬರೆಯಿರಿ.
- (l) Write any two benefits of credit rating to investors.  
ಪತ್ತಿನ ಶ್ರೇಣಿ ನಿರ್ಧರಿಸುವಿಕೆಯಿಂದ ಹೂಡಿಕೆದಾರರಿಗೆ ದೊರೆಯುವ ಯಾವುದೇ ಪ್ರಯೋಜನಗಳನ್ನು ಬರೆಯಿರಿ.

## SECTION – B/ವಿಭಾಗ – ಬ

Answer **any three** of the following questions :

(3 × 5 = 15)

**ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ :**

2. Briefly discuss the benefits of financial services.  
ಹಣಕಾಸು ಸೇವೆಗಳ ಪ್ರಯೋಜನಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಿರಿ.
3. Distinguish between goods and services.  
ಸೇವೆಗಳು ಮತ್ತು ಸರಕುಗಳ ನಡುವಿನ ವ್ಯತ್ಯಾಸಗಳನ್ನು ಬರೆಯಿರಿ.
4. Discuss the types of merchant banks based on the nature of organisation.  
ಸಂಘಟನೆಯ ಸ್ವರೂಪದ ಆಧಾರದ ವರ್ತಕ ಬ್ಯಾಂಕ್‌ಗಳ ಪ್ರಕಾರಗಳನ್ನು ಚರ್ಚಿಸಿರಿ.
5. Briefly discuss the objectives of factoring.  
ಫ್ಯಾಕ್ಟರಿಂಗ್‌ದ ಉದ್ದೇಶಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಿರಿ.
6. Discuss the process of dematerialization.  
ಅಭೌತೀಕರಣದ ಪ್ರಕ್ರಿಯೆಯನ್ನು ಚರ್ಚಿಸಿರಿ.



23628/F 410

SECTION - C/ವಿಭಾಗ - ಕ

Answer **any two** of the following :

(2 × 15 = 30)

ಕೆಳಗಿನವುಗಳಲ್ಲಿ **ಬೇಕಾದ ಎರಡಕ್ಕೆ** ಉತ್ತರಿಸಿರಿ :

7. Discuss the features of financial services. Narrate the phases of development of financial services in India.

ಹಣಕಾಸು ಸೇವೆಗಳ ಲಕ್ಷಣಗಳನ್ನು ಚರ್ಚಿಸಿರಿ. ಭಾರತದಲ್ಲಿ ಹಣಕಾಸು ಸೇವೆಗಳ ಬೆಳವಣಿಗೆಯ ಹಂತಗಳನ್ನು ವಿವರಿಸಿರಿ.

8. Discuss the advantages and disadvantages of leasing. Mention the features of operating lease.

ಗೇಣಿಯ ಪ್ರಯೋಜನಗಳನ್ನು ಮತ್ತು ಅನಾನುಕೂಲತೆಗಳನ್ನು ಚರ್ಚಿಸಿರಿ. ಕಾರ್ಯಾತ್ಮಕ ಗೇಣಿಯ ಲಕ್ಷಣಗಳನ್ನು ಸೂಚಿಸಿರಿ.

9. What is forfeiting? Mention its advantages. Discuss the differences between factoring and forfeiting.

ಫಾರ್ಫೇಟಿಂಗ್ ಎಂದರೇನು? ಅದರ ಪ್ರಯೋಜನಗಳನ್ನು ಸೂಚಿಸಿರಿ. ಫ್ಯಾಕ್ಟರಿಂಗ್ ಮತ್ತು ಫಾರ್ಫೇಟಿಂಗ್‌ಗಳ ವ್ಯತ್ಯಾಸಗಳನ್ನು ಚರ್ಚಿಸಿರಿ.

10. M/s Ajay Trading Co. sells its products on credit basis also. During the year 2014-15 its total credit sales amounted to Rs. 64,00,000. Their average collection period is 3 months and the experience shows that 4% of the credit sales results into bad debts.

They enter into a contract with Sharad Factors who charge 2% commission on the net advance made to M/s. Ajay Trading Co. The advance is to the extent of 90% of the credit sales and carries 15% interest per year.

The estimated cost of collecting credit amount per year is about Rs. 1,60,000.

M/s Ajay Trading Co. wants you to make the cost benefit analysis of factoring.

ಮೆ. ಅಜಯ ಟ್ರೇಡಿಂಗ್ ಕಂಪನಿಯು ತನ್ನ ಸರಕುಗಳನ್ನು ಉದ್ದರಿಯ ಮೇಲೆಯೂ ಮಾರಾಟ ಮಾಡುತ್ತದೆ.

2014-15ನೆಯ ವರ್ಷದಲ್ಲಿ ಅವರು ಒಟ್ಟು ರೂ. 64,00,000 ಗಳಷ್ಟು ಉದ್ದರಿ ಮಾರಾಟ ಮಾಡಿದ್ದರು. ಅವರ

ಸರಾಸರಿ ಉದ್ದರಿ ವಸೂಲಾತಿ ಅವಧಿಯು 3 ತಿಂಗಳು ಇದೆ ಮತ್ತು ಅವರ ಅನುಭವದಂತೆ (4% ರಷ್ಟು) ಉದ್ದರಿ

ಮಾರಾಟದಲ್ಲಿ ಕೇ. 4 ರಷ್ಟು ಕೆಟ್ಟ (ವಸೂಲಾಗದ) ಸಾಲವಾಗಿರುತ್ತದೆ.

ಸದ್ಯ ಅವರು ಶರದ್ ಫ್ಯಾಕ್ಟರ್ಸ್‌ದೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಅವರು ನಿವ್ವಳ ಮುಂಗಡದ ಮೇಲೆ

2% ರಷ್ಟು ಕಮೀಷನ್ ವಿಧಿಸುತ್ತಾರೆ. ಒಟ್ಟು ಉದ್ದರಿ ಮಾರಾಟದಲ್ಲಿ 90% ರಷ್ಟು ಮುಂಗಡ ನೀಡಿ, ಕೇ. 15 ರಷ್ಟು

ಬಡ್ಡಿಯನ್ನು ಲೆಕ್ಕಿಸುತ್ತಾರೆ.

ಉದ್ದರಿ ವಸೂಲಿ ವಿಭಾಗದ ಅಂದಾಜು ವೆಚ್ಚ ವರ್ಷಕ್ಕೆ ರೂ. 1,60,000 ಗಳಷ್ಟಾಗಿರುತ್ತದೆ.

ಮೆ. ಅಜಯ ಟ್ರೇಡಿಂಗ್ ಕಂಪನಿಯವರು ಫ್ಯಾಕ್ಟರಿಂಗ್‌ದ ವೆಚ್ಚ ಪ್ರಯೋಜನಗಳ ವಿಶ್ಲೇಷಣೆಯನ್ನು ತಮ್ಮಿಂದ ಬಯಸುತ್ತಾರೆ.



## SECTION - D/ವಿಭಾಗ - ಡ

Case Study - **Compulsory** question :

(1 × 15 = 15)

ಪ್ರಕರಣ ಅಧ್ಯಯನ - ಕಡ್ಡಾಯ ಪ್ರಶ್ನೆ :

11. M/s Rajendra Projects Lessor Ltd. is considering the lease proposal having the following particulars :

- Cost of equipment Rs. 8,00,000.
- Average cost of capital is 16% .
- Depreciation is @ 20% on straight line method.
- Life of equipment – 5 years.
- Lease rent Rs. 2,50,000 per year payable at end of each year.
- Lessor is in 50% tax bracket.
- The P.V. annuity of Re. 1 for 5 years @ 16% is Rs. 3.2743.

Suggest whether of proposal is beneficial to lessor.

ಮ. ರಾಜೇಂದ್ರ ಪ್ರೊಜೆಕ್ಟ್ಸ್ ಲೆಸ್ಸರ್ ಲಿ. ಈ ಕೆಳಗಿನ ವಿವರಗಳನ್ನು ಹೊಂದಿದ ಗೇಜಿಯ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿದೆ :

- ಸಾಧನದ ವೆಚ್ಚ ರೂ. 8,00,000.
- ಸರಾಸರಿ ಬಂಡವಾಳದ ವೆಚ್ಚ ಶೇ. 16.
- ಸವಕಳಿಯನ್ನು ನೇರ ಪದ್ಧತಿಯಲ್ಲಿ ಶೇ. 20 ರಷ್ಟು ಲೆಕ್ಕಿಸುತ್ತಾರೆ.
- ಸಾಧನದ ಕಾರ್ಯದ ಅವಧಿ - 5 ವರ್ಷಗಳು.
- ಗೇಜಿಯ ಬಾಡಿಗೆಯು ಪ್ರತಿ ವರ್ಷಕ್ಕೆ ರೂ. 2,50,000 ಗಳಷ್ಟು ವರ್ಷದ ಕೊನೆಯಲ್ಲಿ ಪಾವತಿಸುವದು.
- ಗೇಜಿದಾರರು ಶೇ. 50ರ ತೆರಿಗೆ ಮಿತಿಯಲ್ಲಿದ್ದಾರೆ.
- ಶೇ. 16 ರ ಕಡಿತದ ದರದಂತೆ ಸದ್ಯದ ಮೌಲ್ಯವು ರೂ. 1ಕ್ಕೆ 5 ವರ್ಷಗಳಿಗೆ ರೂ. 3.2743 ಗಳಷ್ಟಿದೆ.

ಈ ಅಂಶಗಳನ್ನು ಪರಿಗಣಿಸಿ, ಗೇಜಿ ನೀಡುವುದು ಪ್ರಯೋಜನದಾಯಕವೇ ಎಂಬುದನ್ನು ಸಲಹೆ ನೀಡಿರಿ.



23624/F 240

Reg. No.

--	--	--	--	--	--	--	--

VI Semester B.Com.2 Degree Examination, May 2016

(RCU Syllabus – Regular and Repeaters)

INDUSTRIAL ECONOMICS

Time : 3 Hours]

[Max. Marks : 80

**Instructions/ಸೂಚನೆಗಳು :**

- 1) All sub-questions should be answered at one place continuously. Quote facts and figures to support.  
ಎಲ್ಲಾ ಉಪ ಪ್ರಶ್ನೆಗಳಿಗೆ ಒಂದೇ ಕಡೆಗೆ ಉತ್ತರ ಬರೆಯಿರಿ. ಅವಶ್ಯಕ ಅಂಕಿ-ಅಂಶಗಳೊಂದಿಗೆ ನಿಮ್ಮ ಉತ್ತರಗಳನ್ನು ಸಮರ್ಥಿಸಿರಿ.
- 2) Answer to all sections should be written in the same answer book.  
ಎಲ್ಲಾ ವಿಭಾಗಗಳ ಉತ್ತರಗಳನ್ನು ಒಂದೇ ಉತ್ತರ ಪತ್ರಿಕೆಯಲ್ಲಿ ಬರೆಯಿರಿ.

SECTION – A/ವಿಭಾಗ – ಅ

1. Answer **any ten** of the following questions in 2-3 sentences each : (10 × 2 = 20)

ಕೆಳಗಿನ ಬೇರಾದ ಹತ್ತು ಪ್ರಶ್ನೆಗಳಿಗೆ 2-3 ವಾಕ್ಯಗಳಲ್ಲಿ ಉತ್ತರಿಸಿರಿ :

- (a) What is industrial economics?  
ಕೈಗಾರಿಕಾ ಅರ್ಥಶಾಸ್ತ್ರ ಎಂದರೇನು?
- (b) Define joint Sector.  
ಸಂಯುಕ್ತ ವಲಯವನ್ನು ವ್ಯಾಖ್ಯಾನಿಸಿರಿ.
- (c) What is privatisation?  
ಖಾಸಗೀಕರಣ ಎಂದರೇನು?
- (d) What do you mean by MNCs?  
ಬಹು ರಾಷ್ಟ್ರೀಯ ಕಂಪನಿಗಳು ಎಂದರೇನು?
- (e) What is e-Governance?  
ಇ-ಆಡಳಿತ ಎಂದರೇನು?
- (f) Expand SWOT.  
SWOTನ್ನು ವಿಸ್ತರಿಸಿ ಬರೆಯಿರಿ.
- (g) What are 'ubiquities'?  
ಸರ್ವತ್ರ ಲಭ್ಯ ವಸ್ತುಗಳಾವುವು?
- (h) State any two objectives of industrial policy.  
ಕೈಗಾರಿಕಾ ಧೋರಣೆಯ ಯಾವುದೇ ಎರಡು ಉದ್ದೇಶಗಳನ್ನು ತಿಳಿಸಿ.



- (i) State any two external sources of industrial finance.  
ಕೈಗಾರಿಕಾ ಹಣಕಾಸಿನ ಯಾವುದಾದರೂ ಎರಡು ಬಾಹ್ಯ ಮೂಲಗಳನ್ನು ಹೇಳಿರಿ.
- (j) Mention difference between gross and pure materials.  
ಸ್ಥೂಲ ಮತ್ತು ಶುದ್ಧ ಕಚ್ಚಾ ಸರಕುಗಳ ಅಂತರವನ್ನು ತಿಳಿಸಿರಿ.
- (k) When was EXIM Bank established?  
EXIM ಬ್ಯಾಂಕು ಯಾವಾಗ ಸ್ಥಾಪನೆಯಾಯಿತು?
- (l) Give the meaning of foreign collaboration.  
ವಿದೇಶಿ ಸಹಯೋಗದ ಅರ್ಥ ನೀಡಿರಿ.

## SECTION - B/ವಿಭಾಗ - ಬ

Answer **any three** of the following :

(3 × 5 = 15)

ಕೆಳಗಿನ **ಬೇಕಾದ ಮೂರಕ್ಕೆ** ಉತ್ತರಿಸಿರಿ :

2. Explain the factors influencing Industrialisation in India.  
ಭಾರತದ ಕೈಗಾರಿಕೀಕರಣದ ಮೇಲೆ ಪ್ರಭಾವ ಬೀರುವ ಅಂಶಗಳನ್ನು ವಿವರಿಸಿರಿ.
3. Explain the role of public sector in the Indian economy.  
ಭಾರತದ ಆರ್ಥಿಕತೆಯಲ್ಲಿ ಸಾರ್ವಜನಿಕ ವಲಯದ ಪಾತ್ರವನ್ನು ವಿವರಿಸಿರಿ.
4. Discuss the merits of MNCs.  
ಬಹು ರಾಷ್ಟ್ರೀಯ ಕಂಪನಿಗಳ (MNCs) ಅನುಕೂಲತೆಗಳನ್ನು ಚರ್ಚಿಸಿರಿ.
5. Discuss the problems of small-scale industries.  
ಚಿಕ್ಕ ಕೈಗಾರಿಕೆಗಳ ಸಮಸ್ಯೆಗಳನ್ನು ಚರ್ಚಿಸಿರಿ.
6. Explain the Sargent Florence theory of location of an industry.  
ಸಾರ್ಜೆಂಟ್ ಫ್ಲೋರೆನ್ಸ್‌ನ ಕೈಗಾರಿಕಾ ಸ್ಥಳೀಕರಣದ ಸಿದ್ಧಾಂತವನ್ನು ವಿವರಿಸಿರಿ.

## SECTION - C/ವಿಭಾಗ - ಕ

Answer **any two** of the following :

(2 × 15 = 30)

ಕೆಳಗಿನ **ಬೇಕಾದ ಎರಡಕ್ಕೆ** ಉತ್ತರಿಸಿರಿ :

7. Discuss the factors inhibiting industrialisation in India  
ಭಾರತದಲ್ಲಿ ಕೈಗಾರಿಕೀಕರಣಕ್ಕೆ ಮಾರಕವಾಗಿರುವ ಅಂಶಗಳನ್ನು ಚರ್ಚಿಸಿರಿ.
8. Examine the main features of industrial policy of 1991.  
1991ರ ಕೈಗಾರಿಕಾ ನೀತಿಯ ಪ್ರಮುಖ ಲಕ್ಷಣಗಳನ್ನು ಪರಿಶೀಲಿಸಿರಿ.
9. Examine the Alfred Weber's Theory of industrial Location.  
ಆಲ್ಫ್ರೆಡ್ ವೆಬರ್‌ನ ಕೈಗಾರಿಕಾ ಸ್ಥಳೀಕರಣದ ಸಿದ್ಧಾಂತವನ್ನು ಪರಿಶೀಲಿಸಿರಿ.
10. Discuss the various sources of industrial finance.  
ಕೈಗಾರಿಕಾ ಹಣಕಾಸಿನ ವಿವಿಧ ಮೂಲಗಳನ್ನು ಚರ್ಚಿಸಿರಿ.



23624/F 240

SECTION - D/ವಿಭಾಗ - ಡ

Case let :

(1 × 15 = 15)

ಸ್ಥಿತಿ ವಿದ್ಯಮಾನ :

11. The Information Technology (IT) is the fastest growing all over the world. It is serving as an engine of growth and prosperity. It has turned innovations into opportunities. It is creating more jobs, new business and added to the Government tax revenue. The entry of Global IT companies is posing new challenges to the Indian IT companies. The policy of the Govt. of India is towards favouring the IT industry.

Questions :

- (a) What are the advantages of IT? (5)  
(b) Explain the growth of IT industry in India. (5)  
(c) What are the major challenges of the IT industry in India? (5)

ಮಾಹಿತಿ ತಂತ್ರಜ್ಞಾನ ಜಗತ್ತಿನಾದ್ಯಂತ ಅತೀ ಶೀಘ್ರವಾಗಿ ಬೆಳೆಯುತ್ತಿರುವ ವಲಯ. ಇದು ಅಭಿವೃದ್ಧಿ ಮತ್ತು ಅಭ್ಯುದಯದ ಯಂತ್ರವಾಗಿದೆ. ಇದು ಆವಿಷ್ಕಾರಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿದೆ. ಈ ವಲಯ ಹೆಚ್ಚಿನ ಉದ್ಯೋಗಾವಕಾಶಗಳ ನಿರ್ಮಾಣ ಹೊಸ ವ್ಯವಹಾರಗಳ ಸೃಷ್ಟಿ ಮತ್ತು ಸರ್ಕಾರದ ಬೊಕ್ಕಸಕ್ಕೂ ಹೆಚ್ಚಿನ ತೆರಿಗೆ ವರಮಾನ ತರುತ್ತದೆ. ಜಾಗತಿಕ IT ಕಂಪನಿಗಳ ಪ್ರವೇಶ ಭಾರತದ IT ಕಂಪನಿಗಳಿಗೆ ಹೊಸ ಸವಾಲುಗಳನ್ನು ಎದುರಿಸುವಂತೆ ಮಾಡಿದೆ. ಭಾರತ ಸರ್ಕಾರದ ನೀತಿಯೂ ಕೂಡ ಮಾಹಿತಿ ತಂತ್ರಜ್ಞಾನವನ್ನು ಉತ್ತೇಜಿಸುವುದಾಗಿದೆ.

ಪ್ರಶ್ನೆಗಳು :

- (a) ಮಾಹಿತಿ ತಂತ್ರಜ್ಞಾನದ ಪ್ರಯೋಜನಗಳಾವುವು? (5)  
(b) ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮಿಯ ಬೆಳವಣಿಗೆಯನ್ನು ವಿವರಿಸಿರಿ. (5)  
(c) ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮಿಯ ಪ್ರಮುಖ ಅಹವಾಲುಗಳಾವುವು? (5)

Reg. No. 

--	--	--	--	--	--	--	--

**VI Semester B.Com.2 Degree Examination, May 2016****(Regular and Repeaters)****Paper – II : COSTING METHODS AND TECHNIQUES**

Time : 3 Hours]

[Max. Marks : 80

**Instructions/ಸೂಚನೆಗಳು :**

- 1) Attempt questions according to internal choice in each Section.  
ಪ್ರತಿಯೊಂದು ವಿಭಾಗದ ಆಂತರಿಕ ಆಯ್ಕೆಗನುಸಾರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿರಿ.
- 2) Working notes must be given wherever necessary.  
ಅವಶ್ಯವಿದ್ದಲ್ಲಿ ಲೆಕ್ಕ ಟಿಪ್ಪಣಿಗಳನ್ನು ಒದಗಿಸಿರಿ.
- 3) Use non-programmable calculators only.  
ನಾನ್-ಪ್ರೋಗ್ರಾಂ ಇದ್ದ ಕ್ಯಾಲ್ಕುಲೇಟರನ್ನು ಉಪಯೋಗಿಸಲು ಅನುಮತಿಸಿದೆ.

**SECTION – A/ವಿಭಾಗ – ಅ**1. Answer **any ten** of the following :**(10 × 2 = 20)**ಕೆಳಗಿನವುಗಳಲ್ಲಿ **ಬೇಕಾದ ಹತ್ತಕ್ಕೆ** ಉತ್ತರಿಸಿರಿ :

- (a) What do you mean by unit method of costing?  
ಘಟಕ ವೆಚ್ಚ ಪದ್ಧತಿ ಎಂದರೇನು?
- (b) State any two objectives of job costing.  
ಬಿಡಿ ಗುತ್ತಿಗೆತಿಯ ವೆಚ್ಚ ನಿರ್ಣಯದ ಯಾವುದಾದರೂ ಎರಡು ಉದ್ದೇಶಗಳನ್ನು ಹೆಸರಿಸಿರಿ.
- (c) What is scrap? How is it treated in output costing?  
ಗುಜರಿ ಎಂದರೇನು? ಅದನ್ನು ಘಟಕ ವೆಚ್ಚ ಪದ್ಧತಿಯಲ್ಲಿ ಹೇಗೆ ಪರಿಗಣಿಸುವಿರಿ?
- (d) What is contract account?  
ಗುತ್ತಿಗೆ ಖಾತೆ ಎಂದರೇನು?
- (e) What is work certified? Where do you show in contract account?  
ದೃಢೀಕರಿಸಿದ ಕೆಲಸ ಎಂದರೇನು? ಇದನ್ನು ಗುತ್ತಿಗೆ ಖಾತೆಯಲ್ಲಿ ಎಲ್ಲಿ ತೋರಿಸುವಿರಿ?
- (f) What is operating costing?  
ಸೇವಾ ವೆಚ್ಚ ನಿರ್ಣಯ ಪದ್ಧತಿ ಎಂದರೇನು?
- (g) What is composite cost unit? Give two examples.  
ಸಂಯುಕ್ತ ವೆಚ್ಚ ಘಟಕ ಎಂದರೇನು? ಎರಡು ಉದಾಹರಣೆಗಳನ್ನು ಕೊಡಿರಿ.
- (h) What do you mean by process costing?  
ಹಂತ ವೆಚ್ಚ ನಿರ್ಣಯ ಪದ್ಧತಿ ಎಂದರೇನು?



- (i) What is abnormal gain?  
ಅಸಾಧರಣ ಲಾಭ ಎಂದರೇನು?
- (j) What is B.E.P.?  
ಸಮಪಾತ್ಯ ಬಿಂದು ಎಂದರೇನು?
- (k) Mention any two uses of marginal costing.  
ಅಂಚಿನ ವೆಚ್ಚದ ಬೇಕಾದ ಎರಡು ಉಪಯೋಗಗಳನ್ನು ನಮೂದಿಸಿರಿ.
- (l) Name any two reasons for preparing profit reconciliation statement.  
ಲಾಭ ಸಮನ್ವಯ ಪತ್ರಿಕೆಯನ್ನು ತಯಾರಿಸಲು ಬೇಕಾದ ಎರಡು ಕಾರಣಗಳನ್ನು ಹೆಸರಿಸಿರಿ.

## SECTION - B/ವಿಭಾಗ - ಬ

Answer **any three** of the following :

(3 × 5 = 15)

ಕೆಳಗಿನವುಗಳಲ್ಲಿ ಬೇಕಾದ ಮೂರಕ್ಕೆ ಉತ್ತರಿಸಿರಿ :

2. What are the reasons for disagreement in cost and financial profit?  
ವೆಚ್ಚ ಪುಸ್ತಕ ಹಾಗೂ ಹಣಕಾಸು ಪುಸ್ತಕಗಳ ಲಾಭಗಳಲ್ಲಿ ಹೊಂದಾಣಿಕೆ ಆಗದಿರುವುದಕ್ಕೆ ಕಾರಣಗಳಾವುವು?
3. The following particulars are extracted from the books and relevant sources in respect of Mr. Sanket and Company :
- (a) Estimated material cost of job No. - 106 is Rs. 1,00,000 and the direct labour cost is likely to be Rs. 20,000.
- (b) In machine shop it will require machining of German machine for 10 hours and Isreal machine for 6 hours.
- (c) The machine hour rate for German machine is Rs. 150 and Isreal machine is Rs. 200.
- (d) The direct wages in all other shops last year amounted to Rs. 30,00,000 as against Rs. 6,00,000 factory overheads.
- (e) Last year factory cost of all jobs amounted to Rs. 50,00,000 as against Rs. 4,00,000 office expenses.

Make out quotation for job No. - 106 with 33 $\frac{1}{3}$ % on cost price.

ಈ ಕೆಳಗಿನ ಮಾಹಿತಿಗಳನ್ನು ಮೆ|| ಸಂಕೇತ್ ಹಾಗೂ ಕಂ.ಯವರ ಪುಸ್ತಕದಿಂದ ಪಡೆಯಲಾಗಿದೆ.

- (a) ಜಾಬ್ ನಂಬರ್ 106ರ ಅಂದಾಜು ಸರಕು ವೆಚ್ಚ ರೂ. 1,00,000 ಹಾಗೂ ನೇರ ಕೂಲಿ ರೂ. 20,000.
- (b) ಯಂತ್ರಗಾರದಲ್ಲಿ ಜರ್ಮನ್ ಯಂತ್ರಗಳು 10 ಗಂಟೆಗಳು ಹಾಗೂ ಇಸ್ರೇಲ್ ಯಂತ್ರಗಳು 6 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ.
- (c) ಯಂತ್ರಗಳ ದರ ಪ್ರತಿ ಗಂಟೆಗೆ ಜರ್ಮನ್ ಯಂತ್ರಗಳ ದರ ರೂ. 150, ಇಸ್ರೇಲ್ ಯಂತ್ರಗಳ ದರ ರೂ. 200.
- (d) ಹಿಂದಿನ ವರ್ಷ ಎಲ್ಲಾ ಕಾರ್ಯಾಗಾರಗಳಲ್ಲಿನ ಒಟ್ಟು ಪ್ರತ್ಯಕ್ಷ ಕೂಲಿ ರೂ. 30,00,000 ಹಾಗೂ ಕಾರ್ಖಾನೆ ವೆಚ್ಚ ರೂ. 6,00,000.
- (e) ಎಲ್ಲಾ ಜಾಬುಗಳ ಹಿಂದಿನ ವರ್ಷದ ಕಾರ್ಖಾನೆ ವೆಚ್ಚ ರೂ. 50,00,000 ಹಾಗೂ ಕಛೇರಿ ಖರ್ಚುಗಳು ರೂ. 4,00,000.

ಒಟ್ಟು ವೆಚ್ಚದ ಬೆಲೆಯ ಮೇಲೆ 33 $\frac{1}{3}$ % ಲಾಭ ಬರುವಂತೆ ಜಾಬ್ ನಂ. 106ರ ಅಂದಾಜು ವೆಚ್ಚ ಪಟ್ಟಿಯನ್ನು ತಯಾರಿಸಿರಿ.

4. From the following information calculate the amount of profit to be transferred to profit and loss account in case of contract costing.

Notional profit – Rs. 1,00,000

Contract price – Rs. 10,00,000

Cash received – Rs. 5,00,000

(90% of work certified)

ಈ ಕೆಳಗಿನ ಮಾಹಿತಿ ಆಧಾರದಿಂದ ಯೋಗ್ಯ ಪ್ರಮಾಣದ ಎಷ್ಟು ಲಾಭವನ್ನು ಲಾಭ ನಷ್ಟ ಖಾತೆಗೆ ವರ್ಗಾಯಿಸಬಹುದೆಂದು ಲೆಕ್ಕ ಹಾಕಿ.

ಕಾಲ್ಪನಿಕ ಲಾಭ – ರೂ. 1,00,000

ಗುತ್ತಿಗೆಯ ಬೆಲೆ – ರೂ. 10,00,000

ಮಾಲಿಕನಿಂದ ಹಣವನ್ನು ಸ್ವೀಕರಿಸಿದ್ದು – ರೂ. 5,00,000

ಮಾಲಿಕನು ಶೇಕಡ 90 ರಷ್ಟು ಮಾತ್ರ ಕಿಫಾರಸಲ್ಪಟ್ಟ ಕೆಲಸಕ್ಕೆ ಹಣ ಪಾವತಿ ಮಾಡುತ್ತಾನೆ.

5. 'X' Transport company runs a bus of 60 seats capacity between four cities covering a distance from :

Hubli to Haveri – 90 kilometers

Hubli to Gadag – 80 kilometers

Hubli to Sirsi – 100 kilometers

Hubli to Belagavi – 100 kilometers

It makes 2 round trips between Hubli and Haveri, 6 round trips between Hubli and Gadag, 3 round trips between Hubli and Sirsi and 8 round trips between Hubli and Belagavi.

It runs 4 days between Hubli and Haveri, 6 days between Hubli and Gadag, 10 days between Hubli and Sirsi and 10 days between Hubli and Belagavi.

Generally 75% seats are occupied in all the above trips, calculate total passenger kilometers.

'X' ಸಾರಿಗೆ ಸಂಸ್ಥೆ 60 ಆಸನಗಳ ಸಾಮರ್ಥ್ಯವಿರುವ ಬಸ್ಸನ್ನು ನಾಲ್ಕು ಪಟ್ಟಣಗಳ ಮಧ್ಯೆ ಓಡಿಸುತ್ತಾರೆ.

ಹುಬ್ಬಳ್ಳಿ - ಹಾವೇರಿ - 90 ಕಿಲೋ ಮೀಟರ್

ಹುಬ್ಬಳ್ಳಿ - ಗದಗ - 80 ಕಿಲೋ ಮೀಟರ್

ಹುಬ್ಬಳ್ಳಿ - ಸಿರ್ಸಿ - 100 ಕಿಲೋ ಮೀಟರ್

ಹುಬ್ಬಳ್ಳಿ - ಬೆಳಗಾವಿ - 100 ಕಿಲೋ ಮೀಟರ್

ಪ್ರತಿದಿನ ಎರಡು ದುಂಡು ಸುತ್ತಗಳನ್ನು ಹುಬ್ಬಳ್ಳಿ ಹಾಗೂ ಹಾವೇರಿ ನಡುವೆ, 6 ದುಂಡು ಸುತ್ತಗಳನ್ನು ಹುಬ್ಬಳ್ಳಿ ಗದಗ ನಡುವೆ, 3 ದುಂಡು ಸುತ್ತಗಳನ್ನು ಹುಬ್ಬಳ್ಳಿ ಸಿರ್ಸಿ ನಡುವೆ ಮತ್ತು 8 ದುಂಡು ಸುತ್ತಗಳನ್ನು ಹುಬ್ಬಳ್ಳಿ ಬೆಳಗಾವಿ ನಡುವೆ ಮಾಡುತ್ತದೆ.

ಬಸ್ಸು ತಿಂಗಳಲ್ಲಿ ನಾಲ್ಕು ದಿನ ಹುಬ್ಬಳ್ಳಿ ಹಾವೇರಿ ನಡುವೆ, 6 ದಿನ ಹುಬ್ಬಳ್ಳಿ ಗದಗ ನಡುವೆ, 10 ದಿನ ಹುಬ್ಬಳ್ಳಿ ಸಿರ್ಸಿ ನಡುವೆ ಮತ್ತು 10 ದಿನ ಹುಬ್ಬಳ್ಳಿ ಬೆಳಗಾವಿ ನಡುವೆ ಓಡಾಡುತ್ತದೆ.

ಸಾಮಾನ್ಯವಾಗಿ ಮೇಲಿನ ಎಲ್ಲಾ ಸುತ್ತಗಳಲ್ಲಿ 75% ಪ್ರತಿಶತ ಆಸನಗಳು ತುಂಬಿರುತ್ತವೆ. ಒಟ್ಟು ಪ್ರವಾಸ ಕಿಲೋಮೀಟರ್‌ಗಳನ್ನು ಕಂಡು ಹಿಡಿಯಿರಿ.



6. From the following information calculate :

- (a) Break even point in sales  
 (b) No. of units to be sold to earn a profit of Rs. 1,00,000  
 Selling price per unit Rs. 30  
 Variable cost per unit Rs. 10  
 (Manufacturing)  
 Variable cost per unit Rs. 5  
 (Selling)  
 Fixed cost Rs. 2,50,000 per year.

ಈ ಕೆಳಗಿನ ಮಾಹಿತಿಯಿಂದ :

- (a) ಸಮಪಾತಳಿ ಬಿಂದು ಮೌಲ್ಯಗಳಲ್ಲಿ ಲೆಕ್ಕ ಹಾಕಿ  
 (b) ರೂ. 1,00,000 ಲಾಭ ಗಳಿಸಲು ಅವಶ್ಯವಿರುವ ಮಾರಾಟದ ಮೌಲ್ಯ ಕಂಡು ಹಿಡಿಯಿರಿ.  
 ಮಾರಾಟದ ದರ ರೂ. 30 ಪ್ರತಿ ಯೂನಿಟ್‌ಗೆ  
 ಬದಲಾವಣೆಗೆ ಹೊಂದುವ ವೆಚ್ಚ ರೂ. 10 ಪ್ರತಿ ಯೂನಿಟ್‌ಗೆ  
 (ಉತ್ಪಾದನೆ)  
 ಬದಲಾವಣೆ ಹೊಂದುವ ವೆಚ್ಚ ರೂ. 5 ಪ್ರತಿ ಯೂನಿಟ್‌ಗೆ  
 (ಮಾರಾಟ)  
 ಸ್ಥಿರ ವೆಚ್ಚಗಳು ರೂ. 2,50,000 ಪ್ರತಿ ವರ್ಷಕ್ಕೆ

SECTION - C / ವಿಭಾಗ - ಕ

Answer any two of the following :

(2 × 15 = 30)

ಕೆಳಗಿನವುಗಳಲ್ಲಿ ಬೇರಾದ ಎರಡಕ್ಕೆ ಉತ್ತರಿಸಿರಿ :

7. A company undertook a contract for construction of a large building complex. The construction work commenced on 1.4.2014 and the following data are available for the year ended 31.3.2015 :

Particulars	Rs.
(a) Contract price	70,00,000
(b) Work certified	40,00,000
(c) Cash received	35,00,000
Materials issued to site	10,00,000
Estimating cost	2,00,000
Direct wages paid	6,00,000
Materials returned from site	4,00,000
Plant hire charges	2,00,000
Wages related costs	80,000
Site office cost	68,000
Direct expenses incurred	1,28,000
Work not certified	15,000

The contractors own a plant which original cost Rs. 40,00,000 have been continuously in use in this contract throughout the year. The residual value of the plant after 5 years of life is expected to be Rs. 10,00,000. Straight line method of depreciation is in use. As on 31.3.2015 the direct wages outstanding and payable amounted to Rs. 30,000 and materials at site were estimated at Rs. 30,000.

From the above information calculate :

- Contract a/c for the year ended 31.3.2015
- Show the calculation of profit to be taken to profit and loss a/c.
- Show the relevant balance sheet entries.

ಒಂದು ಕಂಪನಿಯು ದೊಡ್ಡ ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ತೆಗೆದುಕೊಂಡಿದೆ. ಕಟ್ಟಡ ನಿರ್ಮಾಣ ಕಾರ್ಯವು ದಿನಾಂಕ 1.4.2014 ರಂದು ಪ್ರಾರಂಭವಾಗಿದೆ ಮತ್ತು ಈ ಕೆಳಗಿನ ಅಂಕಿ ಅಂಶಗಳು 31.3.2015 ವರ್ಷ ಕೊನೆಗೊಂಡಂತೆ ದೊರೆತಿರುತ್ತವೆ :

ವಿವರ	ರೂ.
(a) ಗುತ್ತಿಗೆ ಬೆಲೆ	70,00,000
(b) ದೃಢೀಕರಿಸಿದ ಕೆಲಸ	40,00,000
(c) ನಗದು ಹಣ ಸ್ವೀಕರಿಸಿದ್ದು	35,00,000
ನಿವೇಶನಕ್ಕೆ ಕಳುಹಿಸಿದ ಸರಕುಗಳು	10,00,000
ಯೋಜನೆ ಮತ್ತು ಅಂದಾಜುಕರಣದ ವೆಚ್ಚ	2,00,000
ನೇರ ಕೂಲಿ	6,00,000
ನಿವೇಶನದಿಂದ ಹಿಂತಿರುಗಿಸಿದ ಸರಕುಗಳು	4,00,000
ಸ್ಥಾವರದ ಬಾಡಿಗೆ	2,00,000
ಕೂಲಿಗೆ ಸಂಬಂಧಿಸಿದ ವೆಚ್ಚಗಳು	80,000
ನಿವೇಶನದ ಕಛೇರಿ ವೆಚ್ಚ	68,000
ನೇರ ಖರ್ಚುಗಳು	1,28,000
ದೃಢೀಕರಿಸಲಾದ ಕೆಲಸ	15,000

ಗುತ್ತಿಗೆದಾರನು ರೂ. 40,00,000 ಮೂಲ ಬೆಲೆಯ ಸ್ಥಾವರವನ್ನು ಹೊಂದಿದ್ದು ಅದನ್ನು ಇಡೀ ವರ್ಷ ಉಪಯೋಗಿಸಿದ್ದಾನೆ. 5 ವರ್ಷಗಳ ನಂತರ ಸ್ಥಾವರದ ಗುಜರಿ ಬೆಲೆಯು ರೂ. 10,00,000 ಆಗಿರುವುದು. ನೇರ ಮಾರ್ಗ ಸವಕಳಿ ಜಾರಿಯಲ್ಲಿರುತ್ತದೆ. 31.3.2015 ರಂದು ಕೊಡಬೇಕಾದ ನೇರ ಕೂಲಿಯು 30,000 ಮತ್ತು ರೂ. 30,000ದಷ್ಟು ಸರಕುಗಳು ಉಳಿದಿದ್ದವು.

ಈ ಮೇಲಿನ ಮಾಹಿತಿಯನ್ನು ಬಳಸಿಕೊಂಡು

- ವರ್ಷ 31.3.2015 ರಂದು ಕೊನೆಗೊಂಡಂತೆ ಗುತ್ತಿಗೆ ಖಾತೆಯನ್ನು ತಯಾರಿಸಿರಿ.
- ಲಾಭ-ಹಾನಿ ಖಾತೆಗೆ ತೆಗೆದುಕೊಳ್ಳುವ ಲಾಭವನ್ನು ಕಂಡುಹಿಡಿದಿದ್ದನ್ನು ತೋರಿಸಿರಿ.
- ಆಧಾರವೆ ಪತ್ರಿಕೆಯ ಸೂಕ್ತ ಅಂಶಗಳನ್ನು ತೋರಿಸಿರಿ.



8. Shir XYZ Transport Company runs a bus from Bengaluru to Mysore back for 15 days in a month and completes the trip in the same day. The distance between Bengaluru to Mysore is 250 kilometers. The bus goes another 10 days to Mandya in a month and completes the trip in the same day. The distance between Bengaluru and Mandya is 200 kilometers. Another 5 days in the local city covering a distance of 40 kilometers per day.

Normal capacity of the bus - 50 passengers

The bus carries 90% of its capacity towards Mandya and 20% empty capacity towards Mysore and full capacity in the local city.

Calculate the rate to be charged to passenger kilometers yielding a profit of 25% on takings.

The information are given below :

Salary of 3 drivers at rate of Rs. 4,000 each per month

Salary of 3 conductors at the rate of Rs. 2,500 each per month

Diesel cost Rs. 8 per kilometre.

Cost of bus Rs. 15,00,000

Scrap value Rs. 3,00,000

Life of bus 5 years

Repairs and maintenance Rs. 20 per 100 kilometre

Road tax Rs. 18,000 per month

Office expenses Rs. 50,000 per month

Sundry charges Rs. 35,000 per month

XYZ ಸಾರಿಗೆ ಕಂಪನಿಯು ಬೆಂಗಳೂರಿನಿಂದ ಮೈಸೂರಿಗೆ ಮತ್ತು ಬೆಂಗಳೂರಿಗೆ ತಿಂಗಳಲ್ಲಿ 15 ದಿವಸ ಒಂದು ಬಸ್ಸನ್ನು ಓಡಿಸುತ್ತಾರೆ. ಪ್ರತಿದಿನ ಒಂದು ಸಲ ಹೋಗಿ ಬರುತ್ತದೆ. ಬೆಂಗಳೂರು ಮತ್ತು ಮೈಸೂರಿನ ನಡುವಿನ ಅಂತರ 250 ಕಿ.ಮೀ. ಇರುತ್ತದೆ. ಬಸ್ಸು ಮತ್ತು 10 ದಿನಗಳ ಕಾಲ ಬೆಂಗಳೂರಿನಿಂದ ಮಂಡ್ಯಕ್ಕೆ ಮತ್ತು ಮರಳಿ ಬೆಂಗಳೂರಿಗೆ ಪ್ರತಿದಿನ ಹೋಗಿ ಬರುತ್ತದೆ. ಇವುಗಳ ನಡುವೆ ಇರುವ ಅಂತರ 200 ಕಿ.ಮೀ. ಇರುತ್ತದೆ. ಮುಂದಿನ 5 ದಿನಗಳ ಕಾಲ ಬೆಂಗಳೂರಿನಲ್ಲಿ ಪ್ರತಿದಿನ 40 ಕಿ.ಮೀ. ದಂತೆ ಓಡಾಡುತ್ತದೆ.

ಪ್ರಯಾಣಕರ ದರ ಪ್ರತಿ ಕಿ.ಮೀ. ದರವನ್ನು ಪ್ರತಿಶತ 25% ಲಾಭಾಂಶಗಳನ್ನೊಳಗೊಂಡಂತೆ ಕಂಡು ಹಿಡಿಯಿರಿ :

3 ವಾಹನ ಚಾಲಕರ ವೇತನ ಪ್ರತಿ ತಿಂಗಳಿಗೆ ಪ್ರತಿಯೊಬ್ಬರಿಗೆ ರೂ. 4,000 ಗಳಂತೆ

3 ವಾಹನ ನಿರ್ವಾಹಕರ ವೇತನ ಪ್ರತಿ ತಿಂಗಳಿಗೆ ಪ್ರತಿಯೊಬ್ಬರಿಗೆ ರೂ. 2,500 ಗಳಂತೆ

ಇಂಧನ ವೆಚ್ಚ ಪ್ರತಿ ಕಿ.ಮೀ.ಗೆ ರೂ. 8 ರಂತೆ

ಬಸ್ಸಿನ ಮೂಲ ಬೆಲೆ ರೂ. 15,00,000

ಬಸ್ಸಿನ ಗುಜರಿ ಬೆಲೆ ರೂ. 3,00,000

ಬಸ್ಸಿನ ಜೀವಿತಾವಧಿ 5 ವರ್ಷಗಳು

ದುರಸ್ತಿ ಹಾಗೂ ನಿರ್ವಹಣಾ ವೆಚ್ಚ ರೂ. 20 ಪ್ರತಿ 100 ಕಿ.ಮೀಟರ್

ರಸ್ತೆ ತೆರಿಗೆ ರೂ. 18,000 ಪ್ರತಿ ತಿಂಗಳಿಗೆ

ಕಛೇರಿ ವೆಚ್ಚಗಳು ರೂ. 50,000 ಪ್ರತಿ ತಿಂಗಳಿಗೆ

ಇತರೆ ಖರ್ಚುಗಳು ರೂ. 35,000 ಪ್ರತಿ ತಿಂಗಳಿಗೆ

ಬಸ್ಸಿನ ಸಾಮರ್ಥ್ಯ - 50 ಪ್ರಯಾಣಿಕರು

ಬಸ್ಸಿನ ಬಳಕೆಯ ಸಾಮರ್ಥ್ಯ ಬೆಂಗಳೂರಿನಿಂದ ಮೈಸೂರು ಕೇಕಡಾ 20 ಖಾಲಿ, ಬೆಂಗಳೂರಿನಲ್ಲಿ ಪೂರ್ಣ

ಸಾಮರ್ಥ್ಯ ಮತ್ತು ಬೆಂಗಳೂರಿನಿಂದ ಮಂಡ್ಯ ಕೇಕಡಾ 90 ರಷ್ಟು ಭರ್ತಿ.

ಪ್ರಯಾಣಿಕರ ದರದ ಮೇಲೆ ಪ್ರತಿಶತ 25 ರಂತೆ ಪ್ರಯಾಣಿಕರ ದರವನ್ನು ಆಕರಿಸಿ.

9. From the following information prepare reconciliation statement :

	Rs.
Net loss as per cost accounts	86,200
Net loss as per financial accounts	1,04,023
Works overhead under charged in cost accounts	1,560
Administrative overhead over recovered in cost accounts	850
Depreciation charged in financial accounts	5,600
Depreciation charged in cost accounts	6,250
Obsolescence loss charged in financial accounts	2,850
Income tax provided in financial accounts	20,150
Bank interest credited in financial accounts	375
Stores adjustment credited in financial accounts only	237
Value of opening stock in cost accounts	26,300
Value of opening stock in financial account	27,000
Value of closing stock in financial account	26,000
Value of closing stock in financial account	24,800
Interest charged in cost account but not in financial accounts	3,000
Preliminary expenses written off	400
Provision for doubtful debts	75



ಈ ಕೆಳಗಿನ ಮಾಹಿತಿಯಿಂದ ಸಮನ್ವಯ ಪತ್ರಿಕೆಯನ್ನು ತಯಾರಿಸಿರಿ :

	ರೂ.
ವೆಚ್ಚ ಪುಸ್ತಕದ ಪ್ರಕಾರ ನಿವ್ವಳ ಹಾನಿ	86,200
ಹಣಕಾಸಿನ ಪುಸ್ತಕದ ಪ್ರಕಾರ ನಿವ್ವಳ ಹಾನಿ	1,04,023
ವೆಚ್ಚ ಪುಸ್ತಕದಲ್ಲಿ ಕಡಿಮೆ ಆಕರಿಸಲಾದ ಕಾಮಗಾರಿ ಮೇಲ್ವಿಚ್ಛಗಳು	1,560
ವೆಚ್ಚ ಪುಸ್ತಕದಲ್ಲಿ ಹೆಚ್ಚಿಗೆ ಆಕರಿಸಲಾದ ಆಡಳಿತದ ಮೇಲ್ವಿಚ್ಛಗಳು	850
ಹಣಕಾಸಿನ ಪುಸ್ತಕದಲ್ಲಿ ಹಾಕಲಾದ ಸವಕಳಿ	5,600
ವೆಚ್ಚ ಪುಸ್ತಕದಲ್ಲಿ ಹಾಕಲಾದ ಸವಕಳಿ	6,250
ಹಣಕಾಸಿನ ಪುಸ್ತಕದಲ್ಲಿ ಹಾಕಲಾದ ನಿರುಪಯುಕ್ತ ವಸ್ತುಗಳಿಂದಾದ ಹಾನಿ	2,850
ಹಣಕಾಸಿನ ಪುಸ್ತಕದಲ್ಲಿ ಒದಗಿಸಲಾದ ಆದಾಯ ಕರ	20,150
ಜಮಾ ಆದ ಬಡ್ಡಿ	375
ದಾಸ್ತಾನು ಹೊಂದಾಣಿಕೆಯನ್ನು ಹಣಕಾಸಿನ ಪುಸ್ತಕದಲ್ಲಿ ಮಾತ್ರ ಜಮಾ ಮಾಡಿದ್ದು	237
ವೆಚ್ಚ ಪುಸ್ತಕದಲ್ಲಿ ಆರಂಭಿಕ ತಿಲ್ಲಿನ ಮೌಲ್ಯ	26,300
ಹಣಕಾಸಿನ ಪುಸ್ತಕದಲ್ಲಿ ಆರಂಭಿಕ ತಿಲ್ಲಿನ ಮೌಲ್ಯ	27,000
ವೆಚ್ಚ ಪುಸ್ತಕದಲ್ಲಿಯ ಕೊನೆಯ ತಿಲ್ಲಿನ ಮೌಲ್ಯ	26,000
ಹಣಕಾಸಿನ ಪುಸ್ತಕದಲ್ಲಿಯ ಕೊನೆಯ ತಿಲ್ಲಿನ ಮೌಲ್ಯ	24,800
ವೆಚ್ಚ ಪುಸ್ತಕದಲ್ಲಿ ಆಕರಿಸಿ ಆದರೆ ಹಣಕಾಸು ಪುಸ್ತಕದಲ್ಲಿ ಹಾಕಲಾಗದ ಬಡ್ಡಿ	3,000
ಬರೆದು ತೆಗೆದು ಹಾಕಿದ ಪೂರ್ವಭಾವಿ ಖರ್ಚುಗಳು	400
ಸಂಶಯಾಸ್ಪದ ಸಾಲದ ಅನವು	75

10. A product passes through three processes. The following information relates to January 2016 :

Expenses	Process-I	Process-II	Process-III
Materials	2,600	2,000	1,025
Direct wages	2,250	3,680	1,400

The production overhead are recovered at 50% of direct wages. 500 unit at the rate of Rs. 4 per unit were introduced in process-I

The following additional data are obtained :

Process	Output (in units)	Normal loss	Scrap value (per unit)
I	450	10%	2
II	340	20%	4
III	270	25%	5

Prepare process accounts, abnormal gain and abnormal loss accounts.

ಒಂದು ಸಿದ್ಧ ವಸ್ತುವು ಮೂರು ಸಂಸ್ಕರಣ ಕ್ರಿಯೆಗಳಿಂದ ತಯಾರಿಸಲಾಗುತ್ತದೆ. ಜನವರಿ 2016 ಸಂಬಂಧಿಸಿದ ಮಾಹಿತಿ ಈ ಕೆಳಗಿನಂತಿದೆ :

ಖರ್ಚು	ಸಂಸ್ಕರಣ-I	ಸಂಸ್ಕರಣ-II	ಸಂಸ್ಕರಣ-III
ಸರಕುಗಳು	2,600	2,000	1,025
ನೇರ ಕೂಲಿ	2,250	3,680	1,400

ಉತ್ಪಾದನಾ ಮೇಲ್ವಿಚ್ಛಗಳು ನೇರ ಕೂಲಿಯ ಶೇಕಡ 50 ರಷ್ಟು ಇದೆ. ಸಂಸ್ಕರಣ-Iರಲ್ಲಿ 500 ಯೂನಿಟ್‌ಗಳನ್ನು ಪ್ರತಿಯೊಂದು ಯೂನಿಟ್‌ಗೆ ರೂ. 4 ರಂತೆ ವೇರಿಸಲಾಯಿತು :

ಸಂಸ್ಕರಣ	ಅಂತಿಮ ಉತ್ಪಾದನೆ (ಯೂನಿಟ್‌ಗಳಲ್ಲಿ)	ಸಾಮಾನ್ಯ ಹಾನಿ (ಪ್ರತಿ ಯೂನಿಟ್‌ಗೆ)	ಗುಜರಿ ಬೆಲೆ (ಪ್ರತಿ ಯೂನಿಟ್‌ಗೆ)
I	450	10%	2
II	340	20%	4
III	270	25%	5

ಸಂಸ್ಕರಣ ಪ್ರಕ್ರಿಯೆ ಖಾತೆಗಳನ್ನು ತಯಾರಿಸಿರಿ. ಅಸಾಮಾನ್ಯವಾಗಿ ಮತ್ತು ಅಸಾಮಾನ್ಯ ಲಾಭ ಖಾತೆಗಳನ್ನು ತಯಾರಿಸಿರಿ.

SECTION - D/ವಿಭಾಗ - ಡ

(15)

Case study (Compulsory) :

ಪ್ರಕರಣ ಅಧ್ಯಯನ (ಕಡ್ಡಾಯ ಪ್ರಶ್ನೆ) :

11. The following details relate to the manufacture of two products P and Q :

Particulars	Product-P	Product-Q
Direct materials (2 kgs)	12	—
Direct materials (3 kgs)	—	18
Direct Wages per unit	4	4
Selling price per unit	30	40

Variable overheads 100% of direct wages.

Fixed cost Rs. 1,20,000.

- (a) Calculate P/V ratio of each product.  
 (b) State which product is preferable if materials is in short supply.  
 (c) State which of the following sales mix will you recommend and why?

Particulars	P (Units)	Q (Units)
Sales mix-I	14,000	6,000
Sales mix-II	10,000	10,000
Sales mix-III	8,000	12,000





P ಮತ್ತು Q ಉತ್ಪಾದನೆಗಳಿಗೆ ಸಂಬಂಧಿಸಿದ ಮಾಹಿತಿ ಕೆಳಗಿನಂತಿವೆ :

ವಿವರ	P	Q
ನೇರ ಸರಕುಗಳು (2 ಕಿ.ಗ್ರಾಂ.)	12	—
ನೇರ ಸರಕುಗಳು (3 ಕಿ.ಗ್ರಾಂ.)	—	18
ನೇರ ಕೂಲಿ (ಪ್ರತಿ ಯೂನಿಟ್‌ಗೆ)	4	4
ಮಾರಾಟದ ಬೆಲೆ (ಪ್ರತಿ ಯೂನಿಟ್‌ಗೆ)	30	40

ಬದಲಾವಣೆ ಆಗುವ ವೆಚ್ಚಗಳು ನೇರ ಕೂಲಿಯ ಶೇಕಡಾ 100

ಸ್ಥಿರ ವೆಚ್ಚಗಳು ರೂ. 1,20,000.

- ಪ್ರತಿಯೊಂದು ವಸ್ತುವಿನ ಲಾಭ ಮಾರಾಟದ ಅನುಪಾತವನ್ನು ಕಂಡು ಹಿಡಿಯಿರಿ.
- ಕಚ್ಚಾ ಸಾಮಗ್ರಿಗಳ ಪೂರೈಕೆ ಕಡಿಮೆಯಾದಾಗ ಯಾವ ವಸ್ತುಗಳನ್ನು ಉತ್ಪಾದಿಸಬೇಕು ಎಂಬುದನ್ನು ತಿಳಿಸಿರಿ.
- ಈ ಕೆಳಗಿನ ಯಾವ ಮಾರಾಟ ಮಿಶ್ರಣವನ್ನು ನೀವು ಕಿಫಾರಸ್ಸು ಮಾಡುತ್ತೀರಿ ಮತ್ತು ಏಕೆ?

ವಿವರ	P (ಯೂನಿಟ್‌ಗಳಲ್ಲಿ)	Q (ಯೂನಿಟ್‌ಗಳಲ್ಲಿ)
ಮಾರಾಟ ಮಿಶ್ರಣ-I	14,000	6,000
ಮಾರಾಟ ಮಿಶ್ರಣ-II	10,000	10,000
ಮಾರಾಟ ಮಿಶ್ರಣ-III	8,000	12,000



23625/F 250

Reg. No.

--	--	--	--	--	--	--	--

**VI Semester B.Com.2 Degree Examination, May 2016**

**(Regular)**

**Paper – V : COMPUTER APPLICATIONS IN BUSINESS**

Time : 3 Hours]

[Max. Marks : 80

**Instructions :** 1) All Sections are compulsory subject to internal choice.

2) Section-D is compulsory.

**SECTION – A**

1. Answer **any ten** questions. Each question carries **2** marks : **(10 × 2 = 20)**
- (a) Define AIS.
  - (b) What is separate entity concept?
  - (c) Mention two accounting conventions.
  - (d) What are Financial Statements?
  - (e) How do you delete a company in Tally?
  - (f) Name any two pre-defined vouchers of Tally.
  - (g) State the function of F2 key in Tally.
  - (h) What are godowns?
  - (i) Mention the units of measure.
  - (j) Define Animation.
  - (k) List any two sound files.
  - (l) Specify any two softwares of multimedia.

**SECTION – B**

Answer **any three** questions. Each carries **5** marks :

**(3 × 5 = 15)**

- 2. List the objectives of Accounting.
- 3. Explain the features of Tally.
- 4. State the procedure to create stock items in Tally.



5. What is Bank Reconciliation Statement? How do you generate it in Tally?
6. What do you mean by multimedia? Write the use of Projector and Soundcard in multimedia.

**SECTION – C**

Answer **any two** questions. Each carries **15** marks : **(2 × 15 = 30)**

7. Compare Manual Accounting and Computerised Accounting Systems.
8. Describe in detail how do you generate Daybook, Balance Sheet and Profit and Loss Account along with drawing their general formats in Tally.
9. Discuss the applications and multimedia in different fields.
10. Write short notes on :
  - (a) Accounts receivable system
  - (b) Budget in Tally
  - (c) Digital Camera

**SECTION – D**

Case Study (Compulsory) : **(1 × 15 = 15)**

11. Mr. Tanush commenced business on 1st April 2013. Journalise the below transactions in tabular form to identify groups, ledger and voucher.

1.4.2013	Mr. Tanush started business with depositing ₹ 15,00,000 in ICICI Bank.
2.4.2013	Mr. Tanush withdrew ₹ 50,000 for shop expenses by Cheque No. 123451.
3.4.2013	Mr. Tanush withdrew ₹ 10,000 for personal expenses by Cheque No. 123452
4.4.2013	Purchased Furniture and Fixtures for ₹ 1,50,000 by Cheque No. 123453
5.4.2013	Purchased goods ₹ 1,00,000 from A2Z traders vat @ 10%
6.4.2013	Sold goods ₹ 60,000 to Tejas vat @ 10%.
7.4.2013	Paid vat ₹ 1,000 by Cheque No. 123454



23621/F 210

Reg. No.

--	--	--	--	--	--	--	--

VI Semester B.Com.2 Degree Examination, May 2016

(Regular and Repeaters)

AUDITING

Time : 3 Hours]

[Max. Marks : 80

**Instruction/ಸೂಚನೆ :**

*Answer all the sections according to internal choices.*  
ಆಂತರಿಕ ಆಯ್ಕೆಗಳಿಗೆ ಅನುಗುಣವಾಗಿ ಎಲ್ಲಾ ವಿಭಾಗಗಳನ್ನು ಉತ್ತರಿಸಿರಿ.

SECTION - A/ವಿಭಾಗ - ಅ

1. Answer **any ten** of the following :

(10 × 2 = 20)

ಕೆಳಗಿನವುಗಳಲ್ಲಿ **ಬೇಕಾದ ಹತ್ತು** ಪ್ರಶ್ನೆಗಳಿಗೆ ಉತ್ತರಿಸಿರಿ :

- What is audit programme?  
ಲೆಕ್ಕ ಪರಿಶೋಧನಾ ಕಾರ್ಯಕ್ರಮ ಎಂದರೇನು?
- Mention the types of audit based on time.  
ಸಮಯ ಆಧಾರಿತ ಲೆಕ್ಕ ಪರಿಶೋಧನೆಯಲ್ಲಿ ಎಷ್ಟು ವಿಧಗಳು?
- Mention the types of errors.  
ತಪ್ಪುಗಳಲ್ಲಿ ಎಷ್ಟು ವಿಧಗಳು ಉಲ್ಲೇಖಿಸಿರಿ.
- What is sampling in audit?  
ಲೆಕ್ಕ ತಪಾಸಣೆಯಲ್ಲಿ ನಮೂನೆಯನ್ನು ಅನುಸರಿಸುವುದು ಎಂದರೇನು?
- What is statutory audit?  
ಕಾಸನಬದ್ಧ ಲೆಕ್ಕ ಪರಿಶೋಧನೆ ಎಂದರೇನು?
- Give the meaning of investigation in audit.  
ಲೆಕ್ಕ ಪರಿಶೋಧನೆಯಲ್ಲಿ ತನಿಖೆಯ ಅರ್ಥ ತಿಳಿಸಿರಿ.
- Define internal check.  
ಆಂತರಿಕ ಪ್ರತಿಬಂಧ ಇದರ ವ್ಯಾಖ್ಯೆ ಕೊಡಿರಿ.
- What do you mean by audit marking?  
ಲೆಕ್ಕ ಪರಿಶೋಧನೆಯಲ್ಲಿ ಗುರುತು ಮಾಡುವಿಕೆ ಎಂದರೇನು?
- Define vouching.  
ಪ್ರಮಾಣ ಲೇಖಗಳ ಪರಿಶೀಲನೆಯ ವ್ಯಾಖ್ಯಾನ ಕೊಡಿರಿ.

23621/F 210



- (j) Give the meaning of audit report.  
ಲೆಕ್ಕ ಪರಿಶೋಧನೆಯ ವರದಿಯ ಅರ್ಥ ನೀಡಿರಿ.
- (k) Define the term verification.  
ಪರಿಶೀಲನೆ ಪದದ ವ್ಯಾಖ್ಯಾನ ಕೊಡಿರಿ.
- (l) What do you mean by tax audit?  
ತರಿಗೆ ಲೆಕ್ಕ ಪರಿಶೋಧನೆ ಎಂದರೇನು?

SECTION - B/ವಿಭಾಗ - ಬ

Answer **any three** of the following :

(3 × 5 = 15)

ಕೆಳಗಿನವುಗಳಲ್ಲಿ **ಬೇಕಾದ ಮೂರು** ಪ್ರಶ್ನೆಗಳಿಗೆ ಉತ್ತರಿಸಿರಿ :

2. Explain the advantages of continuous audit.  
ನಿರಂತರ ಲೆಕ್ಕ ಪರಿಶೋಧನೆಯ ಅನುಕೂಲತೆಗಳನ್ನು ವಿವರಿಸಿರಿ.
3. What are the provisions regarding appointment of company auditors?  
ಕಂಪನಿ ಲೆಕ್ಕ ಪರಿಶೋಧಕರ ನೇಮಕಾತಿ ನಿಯಮಗಳು ಯಾವುವು?
4. What are the general principles of verification and valuation of assets?  
ಆಸ್ತಿಗಳ ಪರಿಶೀಲನೆ ಮತ್ತು ಮೌಲ್ಯಮಾಪನದ ಸಾಮಾನ್ಯ ತತ್ವಗಳಾವುವು?
5. As an auditor how do you verify liabilities?  
ಒಬ್ಬ ಲೆಕ್ಕ ಪರಿಶೋಧಕರಾಗಿ ಹೊಣೆಗಾರಿಕೆಗಳನ್ನು ಹೇಗೆ ಪರಿಶೀಲಿಸುವಿರಿ?
6. What are the characteristics of audit report?  
ಲೆಕ್ಕ ಪರಿಶೋಧನಾ ವರದಿಯ ಲಕ್ಷಣಗಳಾವುವು?

SECTION - C/ವಿಭಾಗ - ಕ

Answer **any two** of the following :

(2 × 15 = 30)

ಕೆಳಗಿನವುಗಳಲ್ಲಿ **ಯಾವುದಾದರೂ ಎರಡು** ಪ್ರಶ್ನೆಗಳಿಗೆ ಉತ್ತರಿಸಿರಿ :

7. Explain the objectives of auditing.  
ಲೆಕ್ಕ ಪರಿಶೋಧನೆಯ ಉದ್ದೇಶಗಳನ್ನು ವಿವರಿಸಿರಿ.
8. What are the qualifications and qualities of company auditors? Explain.  
ಕಂಪನಿ ಲೆಕ್ಕ ಪರಿಶೋಧಕನ ಅರ್ಹತೆಗಳು ಮತ್ತು ಗುಣಗಳು ಯಾವುವು? ವಿವರಿಸಿರಿ.
9. Explain the procedure for verification of the items of finance statements.  
ಹಣಕಾಸು ತಪ್ಪಿಗಳ ಬಾಬಿಗಳನ್ನು ಪರಿಶೀಲನೆ ಮಾಡುವ ವಿಧಾನವನ್ನು ವಿವರಿಸಿರಿ.



23621/F 210

10. Explain how do you vouch the following :

- (a) Wages
- (b) Closing stock
- (c) Cash sales

ಕೆಳಗಿನವುಗಳನ್ನು ನೀವು ಹೇಗೆ ವೋಚ್ ಮಾಡುವಿರಂದು ವಿವರಿಸಿರಿ :

- (a) ಕೂಲಿ ಪಾವತಿ
- (b) ದಾಸ್ತಾನು ಸರಕುಗಳ ಶಿಲ್ಕು
- (c) ನಗದು ಮಾರಾಟ

SECTION - D/ವಿಭಾಗ - ಡ

Case Study (Compulsory) :

(1 × 15 = 15)

ಪ್ರಕರಣ ಅಧ್ಯಯನ (ಕಡ್ಡಾಯವಾದದ್ದು) :

11. Case Study :

- (i) A transition of cash purchase of furniture has been taken as cash purchase of goods.
- (ii) Credit sale goods worth ₹ 5,000 was entered in the sales book as ₹ 500
- (iii) An item of salary of ₹ 5,000 was posted to general expenses A/c.
- (iv) Cash purchase of ₹ 10,000 has been not recorded in the cash book.
- (v) ₹ 5,000 electricity bill paid is recorded in salary register.

As you are an auditor, identify the types of errors and what action you will take to rectify such errors?

- (i) ಪೀಠೋಪಕರಣಗಳ ನಗದು ಖರೀದಿ ವ್ಯವಹಾರವನ್ನು ನಗದು ಸರಕುಗಳ ಖರೀದಿ ಎಂದು ಬರೆಯಲಾಗಿದೆ.
- (ii) ₹ 5,000 ಕಿಮ್ಮತ್ತಿನ ಸರಕುಗಳ ಉದ್ರಿ ಮಾರಾಟವನ್ನು ಮಾರಾಟದ ಪುಸ್ತಕದಲ್ಲಿ ₹ 500 ಎಂದು ಬರೆಯಲಾಗಿದೆ.
- (iii) ₹ 5,000 ವೇತನ ಪಾವತಿಯನ್ನು ಸಾಮಾನ್ಯ ಖರ್ಚಿನ ಖಾತೆಗೆ ಬರೆಯಲಾಗಿದೆ.
- (iv) ₹ 10,000 ಕಿಮ್ಮತ್ತಿನ ನಗದು ಖರೀದಿಯನ್ನು ನಗದು ಪುಸ್ತಕದಲ್ಲಿ ಬರೆಯಲಾಗಿಲ್ಲ.
- (v) ₹ 5,000 ವಿದ್ಯುತ್ ಬಿಲ್ ಪಾವತಿ ಮಾಡಿದನ್ನು ವೇತನ ಪಾವತಿ ರೆಜಿಸ್ಟರ್‌ನಲ್ಲಿ ಬರೆಯಲಾಗಿದೆ.

ನೀವು ಒಬ್ಬ ಲೆಕ್ಕ ಪರಿಶೋಧಕರಾಗಿ ಮೇಲಿನ ತಪ್ಪುಗಳು ಯಾವ ವಿಧವಾದ ತಪ್ಪುಗಳು ಗುರುತಿಸಿ ಮತ್ತು ಅವುಗಳನ್ನು ಹೇಗೆ ತಿದ್ದುವೆಡಿ ಮಾಡುವಿರಿ?



23629/F 420

Reg. No.

--	--	--	--	--	--	--	--

**VI Semester B.Com.2 Degree Examination, May 2016**

**(Regular and Repeaters)**

**DIRECT TAXES**

Time : 3 Hours]

[Max. Marks : 80

**Instructions/ಸೂಚನೆಗಳು :**

- 1) Answer all the sections according to of internal choices.  
ಆಂತರಿಕ ಆಯ್ಕೆಗಳ ಪ್ರಕಾರ ಎಲ್ಲಾ ವಿಭಾಗಗಳನ್ನು ಉತ್ತರಿಸಿರಿ.
- 2) Use of simple calculator is allowed.  
ಸಾದಾ ಕ್ಯಾಲ್ಕುಲೇಟರ್ ಬಳಸಲು ಅನುಮತಿಸಲಾಗಿದೆ.
- 3) Section-D is **compulsory**.  
ವಿಭಾಗ-ಡ್ ಶುಭ್ದಾಯವಾಗಿದೆ.

SECTION - A/ವಿಭಾಗ - ಅ

1. Answer **any ten** of the following :

(10 × 2 = 20)

ಕೆಳಗಿನ ಬೀಕಾದ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ :

- (a) What is direct tax?  
ಪರೋಕ್ಷ ತೆರಿಗೆ ಎಂದರೇನು?
- (b) Who is senior citizen?  
ಹಿರಿಯ ನಾಗರಿಕರು ಎಂದರೇನು?
- (c) Expand (i) CBDT (ii) AMT.  
ವಿಸ್ತರಿಸಿ (i) CBDT (ii) AMT.
- (d) What is partial partition of HUF?  
ಹಿಂದು ಅವಿಭಕ್ತ ಕುಟುಂಬದಲ್ಲಿ partial partition ಎಂದರೇನು?
- (e) Who are coparceners of a family?  
ಹಿಂದು ಅವಿಭಕ್ತ ಕುಟುಂಬದಲ್ಲಿ ಸಹಪಾಲುದಾರರು ಎಂದರೆ ಯಾರು?



- (f) What do you mean by LLP?  
ನಿಯಮಿತ ಜವಾಬ್ದಾರಿ ಪಾಲುದಾರ ಸಂಸ್ಥೆ ಎಂದರೇನು?
- (g) Write any two conditions for assessing the firm as firm u/s 184.  
ಪಾಲುದಾರ ಸಂಸ್ಥೆಯಲ್ಲಿ Section 184 ಪೂರೈಸಲು ಬೇಕಾದ ಎರಡು ಕರಾರುಗಳನ್ನು ತಿಳಿಸಿರಿ.
- (h) What is a domestic company?  
ದೇಶೀಯ ಕಂಪನಿ ಎಂದರೇನು?
- (i) What is Book Profit?  
Book Profit ಪುಸ್ತಕದ ಲಾಭ ಎಂದರೇನು?
- (j) What is Wealth Tax?  
ಸಂಪತ್ತು ತೆರಿಗೆ ಎಂದರೇನು?
- (k) Who is an Assessee?  
Assessee ಎಂದರೆ ಯಾರು?
- (l) What is treatment of share of profit received by partner from firm?  
ಪಾಲುದಾರ ಸಂಸ್ಥೆಯಲ್ಲಿ ಪಾಲುದಾರರು ಸಂಸ್ಥೆಯಿಂದ ಬಂದ ಲಾಭವನ್ನು ತೆಗೆದುಕೊಂಡದ್ದನ್ನು ಹೇಗೆ ಪರಿಗಣಿಸುವಿರಿ?

## SECTION - B/ವಿಭಾಗ - ಬ

Answer **any three** of the following :

(3 × 5 = 15)

ಬೇಕಾದ ಮೂರಕ್ಕೆ ಉತ್ತರಿಸಿರಿ :

2. Mr. Laxman of 58 years age has furnished the following particulars :

- (a) Income from salary - Rs. 8,00,000  
(b) Income from business - Rs. 5,00,000  
(c) Income from interest - Rs. 50,000  
(d) Income from capital gain (long term) Rs. 80,000

During the year he paid donation to National Defence Fund Rs. 1,00,000.

You are required to compute tax liability of Mr. Laxman for the Assessment Year 2015-16.





ಮಿ. ಲಕ್ಷ್ಮಣ ವಯಸ್ಸು 58 ಇವರು ಕೆಳಗಿನ ಮಾಹಿತಿ ಪೂರೈಸಿದ್ದಾರೆ :

(a) ಸಂಬಳದ ಆದಾಯ ರೂ. 8,00,000

(b) ವ್ಯಾಪಾರದ ಆದಾಯ - ರೂ. 5,00,000

(c) ಬಡ್ಡಿಯಿಂದ ಬಂದ ಆದಾಯ - ರೂ. 50,000

(d) ದೀರ್ಘಾವಧಿ ಬಂಡವಾಳದ ಲಾಭ (Long term capital gain) ರೂ. 80,000

ಸದರಿ ವರ್ಷದಲ್ಲಿ ಇವರು ನ್ಯಾಷನಲ್ ಡಿಫೆನ್ಸ್ ಫಂಡ್ (National Defence Fund) ಇದಕ್ಕೆ ರೂ. 1,00,000 ದೇಣಿಗೆ ನೀಡಿದ್ದಾರೆ. ಈ ಮಾಹಿತಿ ಅಧರಿಸಿ ಇವರ ಆದಾಯ ತೆರಿಗೆ A.Y. 2015-16 ರಂತೆ ಕಂಡು ಹಿಡಿಯಿರಿ.

3. Shankar and Khabir are the partners in a firm of which Shankar is working partner. They share profit and loss in the ratio of 2 : 1. The net profit of the firm for the year ending 31.3.2015 was Rs. 1,60,000 after charging the following :

(a) Interest on Capital at 15% Shankar Rs. 20,000 and Khabir Rs. 30,000.

(b) Salary to Shankar Rs. 1,40,000 and Khabir Rs. 8,000.

(c) Bonus to Shankar Rs. 40,000.

(d) Commission to Khabir Rs. 12,000

Compute the Book Profit and partners remuneration under Section 40 (b).

ಶಂಕರ ಹಾಗೂ ಕಬೀರ ಇವರು ಪಾಲುದಾರ ಸಂಸ್ಥೆಯ ಪಾಲುದಾರರು ಇವರಲ್ಲಿ ಶಂಕರ ಸಕ್ರೀಯ ಪಾಲುದಾರರಿದ್ದು ಲಾಭ ಹಾನಿಯನ್ನು 2 : 1 ರಂತೆ ಹಂಚಿಕೊಳ್ಳುವರು. ನಿವ್ವಳ ಲಾಭ 31.3.2015ದ ವರ್ಷದಲ್ಲಿ ರೂ. 1,60,000. ಈ ಲಾಭದಲ್ಲಿ ಕೆಳಗಿನ ಬಾಬಿಗಳನ್ನು ಸೇರಿಸಲಾಗಿದೆ.

(a) ಬಂಡವಾಳದ ಬಡ್ಡಿ ಶೇಕಡಾ 15 ರಂತೆ, ಶಂಕರನ ಬಂಡವಾಳ ರೂ. 20,000 ಕಬೀರನ ಬಂಡವಾಳ ರೂ. 30,000

(b) ಶಂಕರನ ಸಂಬಳ ರೂ. 1,40,000, ಕಬೀರನ ಸಂಬಳ ರೂ. 8,000

(c) ಶಂಕರ ಇವರಿಗೆ ಬೋನಸ್ ರೂ. 40,000

(d) ಕಬೀರ ಇವರಿಗೆ ಕಮೀಷನ್ ರೂ. 12,000

ಪ್ರಸ್ತುತ ವರ್ಷದ Book Profit ಹಾಗೂ ಪಾಲುದಾರರ ಸಂಭಾವನೆ 40 (b) ಕಲಂ ಪ್ರಕಾರ ಕಂಡು ಹಿಡಿಯಿರಿ.



4. A domestic company provides the following information for the previous year ending 31.3.2015 :

- (a) Profit of business – Rs. 3,00,000
- (b) Interest on Government Security – Rs. 30,000
- (c) Dividend from Domestic company – Rs. 1,00,000
- (d) Long-term capital gain – Rs. 3,00,000
- (e) Short-term capital gain – Rs. 5,00,000

Compute the taxable income and tax liability of the company for the Assessment Year 2015-16.

ದೇಶೀಯ ಕಂಪನಿಯು ಕೆಳಗಿನ ಮಾಹಿತಿ ಒದಗಿಸಿದೆ 31.3.2015 ರಂತೆ :

- (a) ವ್ಯಾಪಾರ ವಹಿವಾಟಿನಿಂದ ಲಾಭ ರೂ. 3,00,000
- (b) ಸರ್ಕಾರಿ (ಹೂಡಿಕೆ)ಯ ಬಡ್ಡಿ (ಸಾಲದ ಪತ್ರಗಳಲ್ಲಿ) ರೂ. 30,000
- (c) ದೇಶೀಯ ಕಂಪನಿ ಶೇರುಗಳ ಲಾಭಾಂಶ ರೂ. 1,00,000
- (d) ದೀರ್ಘಾವಧಿ ಬಂಡವಾಳ ಲಾಭ (Long term capital gain) ರೂ. 3,00,000
- (e) ಅಲ್ಪಾವಧಿ ಬಂಡವಾಳ ಲಾಭ (Short term capital gain) ರೂ. 5,00,000

ಈ ಮಾಹಿತಿ ಆಧರಿಸಿ ಕಂಪನಿಯ ಆದಾಯ ಹಾಗೂ ಆದಾಯ ತೆರಿಗೆಯನ್ನು A.Y. 2015-16ರ ಪ್ರಕಾರ ಕಂಡು ಹಿಡಿಯಿರಿ.

5. Avinash is the Karta of an HUF and also he looks after the family business. The profit from business for the previous year 2014-15 amounted to Rs. 10,00,000. The above profit is earned after debiting the following :

- (a) Salary to Karta – Rs. 1,20,000
- (b) Payment to the wife of Karta – Rs. 40,000
- (c) Municipal taxes on the residence – Rs. 2,000

The Karta received Rs. 38,000 as director's fees and a dividend of Rs. 24,000 from Indian Company in which family funds are invested.

Compute the total income and tax liability of HUF for the Assessment Year 2015-16.



ಅವಿನಾಶ ಇವರು ಹಿಂದೂ ಅವಿಭಕ್ತ ಕುಟುಂಬದ ಮುಖ್ಯಸ್ಥರಿದ್ದು ಇದರ ವ್ಯಾಪಾರ ವಹಿವಾಟನ್ನು ನೋಡಿಕೊಳ್ಳುತ್ತಾರೆ. ಸದರಿ ಕುಟುಂಬದ ವ್ಯವಹಾರದ ಲಾಭ P.Y. 2014-15 ರಂತೆ ರೂ. 10,00,000. ಸದರಿ ಲಾಭವನ್ನು ಕೆಳಗಿನ ಖರ್ಚುಗಳನ್ನು ಸೇರಿಸಿ ಕಂಡು ಹಿಡಿಯಲಾಗಿದೆ.

(a) ಕುಟುಂಬದ ಮುಖ್ಯಸ್ಥನ ಸಂಬಳ ರೂ. 12,000

(b) ಕುಟುಂಬದ ಮುಖ್ಯಸ್ಥನ ಹೆಂಡತಿಯ ಸಂಬಳ ರೂ. 40,000

(c) ಮುನಿಸಿಪಲ ತೆರಿಗೆ ಸ್ವಂತ ವಾಸದ ಮನೆಯದ್ದು ರೂ. 2,000

ಕುಟುಂಬದ ಮುಖ್ಯಸ್ಥರು ರೂ. 38,000 ನಿರ್ದೇಶಕ ಫೀ ಎಂದು ಹಾಗೂ ಲಾಭಾಂಶ ಎಂದು ರೂ. 24,000 ಗಳನ್ನು ಸ್ವದೇಶಿ ಕಂಪನಿಯಿಂದ ಪಡೆದಿದ್ದಾರೆ. ಈ ಕಂಪನಿಯಲ್ಲಿ ಅವಿಭಕ್ತ ಕುಟುಂಬದ ಹಣವನ್ನು ತೊಡಗಿಸಲಾಗಿದೆ.

ಅವಿಭಕ್ತ ಕುಟುಂಬದ ಒಟ್ಟು ಆದಾಯ ಹಾಗೂ ತೆರಿಗೆಯನ್ನು ಕಂಡು ಹಿಡಿಯಿರಿ.

6. Explain the assets liable for wealth tax.

ಸಂಪತ್ತಿನ ತೆರಿಗೆಯ ಪ್ರಕಾರ ಯಾವ ಆಸ್ತಿಗಳ ಮೇಲೆ ತೆರಿಗೆ ಆಕರಣೆ ಮಾಡಬಹುದು?

SECTION - C/ವಿಭಾಗ - ಕ

Answer **any two** of the following :

(2 × 15 = 30)

**ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿ :**

7. Shri. Kumar is the Karta of a Hindu undivided family which is carrying on cloth business along with speculation also. The following are the particulars of income of the family and its members for the year ending 31.3.2015.

(a) Salary received by Sakshi, a coparcener Rs. 20,000 per month from Danalaxmi Co. Ltd.

(b) Salary received by the family by Rashmi and Ashu who are other members of the family Rs. 15,200 per month and Rs. 19,200 per month respectively. The assessing officer considers that Ashu salary is excessive and the justified amount is Rs. 16,000 per month.

(c) Interest and other income :

(i) On Government Securities held in the name of Karta purchased from the family fund Rs. 20,000.

(ii) On units of UTI inherited by the family Rs. 14,000.



(d) Family Business income :

Net profit Rs. 1,80,000 after charging salary to Rashmi and Ashu. The debits and credits as the case may be in the profit and loss account included the following :

- (i) Taxable Income from House Property Rs. 64,000.
- (ii) Loss from Speculation Business Rs. 40,000.
- (iii) Winning from crossword puzzles Rs. 32,000.
- (iv) Life Insurance premium paid on the lives of the members of the family Rs. 40,000.
- (v) Contribution to Public Provident Fund in the name of Rashmi Rs. 40,000.

Compute the total income of family for the Assessment Year 2015-16.

ಶ್ರೀ ಕುಮಾರ ಇವರು ಹಿಂದೂ ಅವಿಭಕ್ತ ಕುಟುಂಬದ ಮುಖ್ಯಸ್ಥರಿದ್ದು ಕುಟುಂಬವು ಅರಿವೆಯ ವ್ಯಾಪಾರವನ್ನು ಮಾಡುತ್ತಿದೆ. ಕುಟುಂಬ ಹಾಗೂ ಕುಟುಂಬದ ಸದಸ್ಯರಿಗೆ ಸಂಬಂಧಿಸಿದಂತೆ 31.3.2015 ರಂತೆ ಕೆಳಗಿನ ವಿವರಗಳನ್ನು ನೀಡಲಾಗಿದೆ.

- (a) ಸಾಕ್ಷಿ ಸಹ ಕುಟುಂಬದ ಸದಸ್ಯರು ಧನಲಕ್ಷಿ ಕಂಪನಿಯಿಂದ ಪ್ರತಿ ತಿಂಗಳು ರೂ. 20,000 ರಂತೆ ಸಂಬಳ ಪಡೆದಿದ್ದಾರೆ.
- (b) ಅವಿಭಕ್ತ ಕುಟುಂಬದ ಸದಸ್ಯರಾದ ದಶಮಿ ಹಾಗೂ ಅಶು ಇವರು ಅವಿಭಕ್ತ ಕುಟುಂಬದಿಂದ ಪ್ರತಿ ತಿಂಗಳು ಕ್ರಮವಾಗಿ ರೂ. 15,200 ಹಾಗೂ ರೂ. 19,200 ರಂತೆ ಸಂಬಳ ಪಡೆದಿದ್ದಾರೆ. ಆದಾಯ ತೆರಿಗೆ ನಿಯಮಾವಳಿ ಪ್ರಕಾರ ಅಶು ಇವರಿಗೆ ತಿಂಗಳಿಗೆ ರೂ. 16,000 ಸಂಭಾವನೆ ಎಂದು ನಿರ್ಧರಿಸಲಾಗಿದೆ.
- (c) ಬಡ್ಡಿ ಹಾಗೂ ಇನ್ನಿತರ ಆದಾಯ :
  - (i) ಸರ್ಕಾರಿ ಸೆಕ್ಯೂರಿಟಿಯಲ್ಲಿ ಕುಟುಂಬದ ಮುಖ್ಯಸ್ಥನ ಹೆಸರಿನಲ್ಲಿ ಹೂಡಿಕೆ ಮಾಡಿದ ಬಡ್ಡಿ ರೂ. 20,000. ಈ ಹೂಡಿಕೆಯ ಹಣ ಕುಟುಂಬದ ಹಣವಾಗಿದೆ.
  - (ii) UTIದಲ್ಲಿ ಹಣ ಹೂಡಿಕೆ ಮಾಡಿದ್ದು ರೂ. 14,000 ಇದು ಅನುವಂಶಿಕ ಹೂಡಿಕೆಯಾಗಿದೆ.
- (d) ಕುಟುಂಬದ ವ್ಯಾಪಾರ ವಹಿವಾಟಿನ ಆದಾಯ :
 

ನಿವ್ವಲ ಲಾಭ ರೂ. 1,80,000 (ದಶಮಿ ಹಾಗೂ ಅಶು ಇವರಿಗೆ ನೀಡಿದ ಸಂಬಳದ ನಂತರ). ಕೆಳಗಿನ ಖರ್ಚು ಹಾಗೂ ಆದಾಯಗಳನ್ನು ಒಳಗೊಂಡಿದೆ.

  - (i) ಮನೆ. ಆಸ್ತಿ ಆದಾಯ (House Property Income) ರೂ. 64,000.
  - (ii) Speculation ವಹಿವಾಟಿನ ನಷ್ಟ ರೂ. 40,000.
  - (iii) Cross word puzzles ದಿಂದ ಗೆದ್ದ ಲಾಭ ರೂ. 32,000.
  - (iv) ಜೀವ ವಿಮಾದ ಸದಸ್ಯರ ಜೀವದ ಮೇಲೆ ಕೊಟ್ಟ ಕಂತು ರೂ. 40,000.
  - (v) ದಶಮಿ ಇವರ ಹೆಸರಿನಲ್ಲಿ Public Provident Fund ಇದಕ್ಕೆ ಹಣ ತೊಡಗಿಸಿದೆ ರೂ. 40,000.

ಈ ಮಾಹಿತಿ ಆಧರಿಸಿ ಅವಿಭಕ್ತ ಕುಟುಂಬದ A.Y. 2015-16 ರಂತೆ ಆದಾಯ ಕಂಡು ಹಿಡಿಯಿರಿ.



8. Following is the Profit and Loss account of Maheshwari and Co. for the year ended 31.3.2015 :

Profit and Loss A/c			
	Rs.		Rs.
To Direct Material	25,00,000	By Sales	94,00,000
To Salary	50,00,000	By Interest on Govt.	
To Advertisement	28,000	Security	1,00,000
To Insurance	25,000		
To Audit fees	65,000		
To Depreciation	90,000		
To Provision for Tax	40,000		
To Provision for contingent liability	1,00,000		
To Transfer to General Reserve	3,00,000		
To Proposed Dividend	2,00,000		
To Establishment Expenses	2,50,000		
To Loss of Subsidiary company	1,50,000		
To Legal Expenses	50,000		
To Repairs to Machines	48,000		
To Net Profit	6,54,000		
	<u>95,00,000</u>		<u>95,00,000</u>

Other information :

- (a) The profit and loss account is prepared as per Companies Act 2013.  
(b) Depreciation as per IT Rules Rs. 68,000.  
(c) Bought forward losses and unabsorbed depreciation are as follows :

	As per IT Act	As per Books of Account
Bought forward losses	2,80,000	3,00,000
Unabsorbed depreciation	1,80,000	1,50,000

You are required to compute :

- (i) Income Tax liability as per MAT u/s 115B  
(ii) Income Tax liability as per normal provisions of IT Act.  
(iii) Final Tax Liability of the company.



ಮಹೇಶ್ವರಿ ಕಂಪನಿಗೆ ಸಂಬಂಧಿಸಿದ ಲಾಭ ಹಾನಿ ಖಾತೆಯನ್ನು 31.3.2015 ರಂತೆ ಕೆಳಗಿನಂತೆ ಇದೆ :

	ಲಾಭ-ನಷ್ಟ ಖಾತೆ		
	ರೂ.		ರೂ.
ಗೆ - ನೇರ ಕಚ್ಚಾ ಪದಾರ್ಥ	25,00,000	ದಿಂದ - ಮಾರಾಟ	94,00,000
- ಸಂಬಳ	50,00,000	- ಸರ್ಕಾರಿ ಭದ್ರತಾ	
- ಜಾಹೀರಾತುಗಳು	28,000	ವತ್ರಗಳ ಬಡ್ಡಿ	1,00,000
- ವಿಮೆ	25,000		
- ಲೆಕ್ಕ ಪರಿಶೋಧನಾ ಶುಲ್ಕ	65,000		
- ಸವಕಳಿ	90,000		
- ತೆರಿಗೆ ಮೀಸಲು	40,000		
- ಸಂಭವನೀಯ ಮೀಸಲು	1,00,000		
- ಸಾಮಾನ್ಯ ನಿಧಿ ವರ್ಗಾವಣೆ	3,00,000		
- ನಿಯೋಜಿತ ಲಾಭಾಂಶ	2,00,000		
- ಸ್ಥಾಪನಾ ವೆಚ್ಚ	2,50,000		
- ಅಧೀನ ಕಂಪನಿ ನಷ್ಟ	1,50,000		
- ಕಾನೂನು ವೆಚ್ಚ	50,000		
- ಯಂತ್ರದ ದುರಸ್ತಿ ವೆಚ್ಚ	48,000		
- ನಿವ್ವಳ ಲಾಭ	6,54,000		
	<u>95,00,000</u>		<u>95,00,000</u>

ಇತರ ಮಾಹಿತಿ :

- ಲಾಭ ಮತ್ತು ಹಾನಿ ಖಾತೆಯನ್ನು ಕಂಪನಿ ಕಾಯ್ದೆ 2013 ರಂತೆ ತಯಾರಿಸಲಾಗಿದೆ.
- ಆದಾಯ ತೆರಿಗೆ ಕಾಯ್ದೆಯ ನಿಯಮದಂತೆ ಸವಕಳಿ ರೂ. 68,000.
- ಹಿಂದಿನ ವರ್ಷದ ಹಾನಿ ಹಾಗೂ ತುಂಬಿಕೊಳ್ಳದ ಸವಕಳಿ ಈ ಕೆಳಗಿನಂತಿವೆ :

	ಆದಾಯ ತೆರಿಗೆ ಪ್ರಕಾರ	ಖಾತೆ ಪುಸ್ತಕಗಳ ಪ್ರಕಾರ
ಹಿಂದಿನ ವರ್ಷದ ಹಾನಿ	ರೂ. 2,80,000	ರೂ. 3,00,000
ತುಂಬಿಕೊಳ್ಳದ ಸವಕಳಿ	ರೂ. 1,80,000	ರೂ. 1,50,000

ಈ ಮೇಲಿನವುಗಳನ್ನಾಧರಿಸಿ ನೀವು :

- ಆದಾಯ ತೆರಿಗೆಯ ಹೊಣೆಗಾರಿಕೆಯನ್ನು MAT ಸೆ. 115ರ ಪ್ರಕಾರ
- ಆದಾಯ ತೆರಿಗೆಯ ಹೊಣೆಗಾರಿಕೆಯನ್ನು ಆದಾಯ ತೆರಿಗೆ ಕಾಯ್ದೆಯ ಪ್ರಕಾರ
- ಅಂತಿಮ ಆದಾಯ ತೆರಿಗೆ ಹೊಣೆಗಾರಿಕೆಯನ್ನು ಲೆಕ್ಕಿಸಿರಿ.



9. Sundar, Chandar and Mandar are equal partners in a firm of which Mandar is not working partner. The profit and loss account of the firm for the year 31.3.2015 is given below :

	Rs.		Rs.
To Salary	82,000	By Gross Profit	2,32,000
To Rent	40,000	By Discount	8,000
To Travelling expenses	8,000	By Bad debts recovered	
To Advertisement	24,000	(previously allowed)	1,000
To Bad Debts Reserve	3,000		
To Depreciation	8,000		
To Fire Insurance	1,000		
To Partners Salary			
Sundar	16,000		
Chandar	<u>12,000</u>	28,000	
To Commission :			
Sundar	8,000		
Chandar	<u>4,000</u>	12,000	
To Interest on Capital at 16% p.a. :			
Sundar	2,000		
Chandar	4,000		
Mandar	<u>6,000</u>	12,000	
To Loss of stock by theft	1,000		
To Payment to retired partner	2,000		
To Net Profit :			
Sundar	6,667		
Chandar	6,667		
Mandar	<u>6,667</u>	20,000	
		<u>2,41,000</u>	<u>2,41,000</u>



Adjustments :

- Depreciation allowable as per rules is Rs. 6,000.
- Rent includes Rs. 2,000 being rent of the godown owned by Mandar. The fair rental value of the building is Rs. 1,800.
- Salary include Rs. 6,000 being salary paid to the daughter of Mandar. She is B.Com. graduate.
- Travelling expenses are paid to Chandar for his foreign tour for securing order of firm.

Compute the total income and tax liability of the firm for the Assessment Year 2015-16.

ಸುಂದರ, ಚಂದರ ಮತ್ತು ಮಂದಾರ ಇವರು ಪಾಲುದಾರಿಕೆ ಸಂಸ್ಥೆಯ ಸಮನಾದ ಪಾಲುದಾರರಾಗಿದ್ದು, ಮಂದಾರ ಇವರು ಸಕ್ರೀಯ ಪಾಲುದಾರರಾಗಿಲ್ಲ. ಸಂಸ್ಥೆಯ 31.3.2015ರ ಲಾಭ-ಹಾನಿ ಖಾತೆ ಈ ಕೆಳಗಿನಂತಿದೆ :

	ರೂ.		ರೂ.
ಗೆ - ಸಂಬಳ	82,000	ಇಂದ - ಒಟ್ಟು ಲಾಭ	2,32,000
- ಬಾಡಿಗೆ	40,000	- ಸೋಡಿ	8,000
- ಪ್ರಯಾಣ ವೆಚ್ಚ	8,000	- ಕೆಟ್ಟ ಸಾಲ ವಸೂಲಿ	
- ಜಾಹೀರಾತು	24,000	(ಹಿಂದೆ ಬಿಟ್ಟಿದ್ದು)	1,000
- ಕೆಟ್ಟ ಸಾಲ ಮೀಸಲು	3,000		
- ಸವಕಳಿ	8,000		
- ಅಗ್ನಿ ವಿಮೆ	1,000		
- ಪಾಲುದಾರರ ಸಂಬಳ :			
ಸುಂದರ	16,000		
ಚಂದರ	<u>12,000</u>	28,000	





	ರೂ.	ರೂ.
- ಕಮೀಷನ್ :		
ಸುಂದರ	8,000	
ಚಂದರ	<u>4,000</u>	12,000
- ಶೇ. 16 ರಂತೆ ಬಂಡವಾಳ ಮೇಲೆ ಬಡ್ಡಿ :		
ಸುಂದರ	2,000	
ಚಂದರ	4,000	
ಮಂದರ	<u>6,000</u>	12,000
- ಕಳುವಿನಿಂದಾದ ಸಾಮಗ್ರಿ ನಷ್ಟ		1,000
- ನಿವೃತ್ತ ಪಾಲುದಾರರಿಗೆ ಪಾವತಿಸಿದ್ದು		2,000
- ನಿವ್ವಳ ಲಾಭ :		
ಸುಂದರ	6,667	
ಚಂದರ	6,667	
ಮಂದರ	<u>6,667</u>	20,000
	<u>2,41,000</u>	<u>2,41,000</u>

ಹೊಂದಾಣಿಕೆಗಳು :

- ನಿಯಮಗಳ ಪ್ರಕಾರ ಅನುಮತಿಸಿದ ಸವಕಳಿ ರೂ. 6,000.
- ಬಾಡಿಗೆಯಲ್ಲಿ ರೂ. 2,000 ಮಂದಾರನ ಉಗ್ರಾಣದ ಬಾಡಿಗೆ ಸೇರಿದೆ. ಕಟ್ಟಡದ ಶುದ್ಧ ಬಾಡಿಗೆ ಮೌಲ್ಯ ರೂ. 1,800 ಆಗಿರುತ್ತದೆ.
- ಸಂಬಳದಲ್ಲಿ ರೂ. 6,000 ಗಳಷ್ಟು ಮಂದಾರನ ಮಗಳಿಗೆ ನೀಡಿದ ಸಂಬಳವನ್ನು ಒಳಗೊಂಡಿದೆ.
- ಚಂದರನಿಗೆ ನೀಡಿದ ಪ್ರಯಾಣ ವೆಚ್ಚದಲ್ಲಿ ಸಂಸ್ಥೆಗೆ ವ್ಯವಹಾರ ತರಲು ವಿದೇಶದ ಪ್ರಯಾಣ ವೆಚ್ಚ ಸೇರಿದೆ.

2015-16ರ ಒಟ್ಟು ಆದಾಯ ಹಾಗೂ ತೆರಿಗೆ ಹೊಣೆಗಾರಿಕೆಯನ್ನು ಲೆಕ್ಕಿಸಿರಿ.



10. Mr. Nagendra is doing a business of construction. You are required to compute the net worth and wealth tax from the following information as on 31.3.2015 :

	Rs.
(a) Land in rural area	50,00,000
(b) Land in urban area on which construction is not permitted by the authority	15,00,000
(c) Land in urban area held as stock since 2001	45,00,000
(d) Residential house allotted to 3 employees. One employee is having an annual salary of more than Rs. 10,00,000	60,00,000
(e) Residential flat held as stock in trade	2,75,00,000
(f) Motor car used for business purpose	10,00,000
(g) Jewellery	25,00,000
(h) Cash in hand	1,20,000
(i) Cash at Bank	38,00,000
(j) Loan taken to purchase Jewellery	15,00,000
(k) Loan taken to purchase land in rural area	25,00,000

ಶ್ರೀಮಾನ್ ನಾಗೇಂದ್ರರು ನಿರ್ಮಾಣ ಉದ್ಯಮದಲ್ಲಿ ನಿರತರಾಗಿರುತ್ತಾರೆ. 31.3.2015 ರಂದು ಇರುವಂತೆ ಈ ಕೆಳಗಿನ ಮಾಹಿತಿಯಿಂದ ನೀವು ಅವರ ನಿವ್ವಳ ಮೌಲ್ಯ ಹಾಗೂ ಸಂಪತ್ ತೆರಿಗೆಯನ್ನು ಲೆಕ್ಕ ಮಾಡಲು ಕೋರಲಾಗಿದೆ :

- (a) ಗ್ರಾಮೀಣ ಪ್ರದೇಶದಲ್ಲಿಯ ಭೂಮಿ - ರೂ. 50,00,000.
- (b) ಪಟ್ಟಣ ಪ್ರದೇಶದಲ್ಲಿಯ ಭೂಮಿ - ಆದರೆ ಅದರ ಮೇಲೆ ಕಟ್ಟಡ ನಿರ್ಮಾಣದ ಸಮ್ಮತಿ ಸಂಬಂಧಪಟ್ಟ ಪ್ರಾಧಿಕಾರದಿಂದ ನೀಡಲ್ಪಟ್ಟಿಲ್ಲ ರೂ. 15,00,000.
- (c) ಪಟ್ಟಣ ಪ್ರದೇಶದಲ್ಲಿಯ ಭೂಮಿ 2001 ರಿಂದ ವ್ಯಾಪಾರದ ಸರಕಾಗಿ ಇದ್ದದ್ದು - ರೂ. 45,00,000.
- (d) ವಾಸದ ಮನೆ 3 ಜನ ನೌಕರರಿಗೆ ಹಂಚಲ್ಪಟ್ಟಿದ್ದು - ಒಬ್ಬ ನೌಕರನ ವಾರ್ಷಿಕ ವೇತನ ರೂ. 10,00,000 ಕ್ಕಿಂತ ಹೆಚ್ಚಿಗೆ ಇದೆ - ರೂ. 60,00,000.
- (e) ವಾಸದ ಪ್ಲಾಟ್ ವ್ಯಾಪಾರದ ಸರಕಾಗಿ ಇದ್ದದ್ದು - ರೂ. 2,75,00,000.
- (f) ವ್ಯವಹಾರದ ಉದ್ದೇಶಕ್ಕೆ ಉಪಯೋಗಿಸಲ್ಪಟ್ಟ ಮೋಟಾರ ಕಾರು - ರೂ. 10,00,000.
- (g) ಆಭರಣಗಳು - ರೂ. 25,00,000.
- (h) ಕೈಯಲ್ಲಿಯ ನಗದು - ರೂ. 1,20,000.
- (i) ಬ್ಯಾಂಕಿನಲ್ಲಿಯ ನಗದು - ರೂ. 38,00,000.
- (j) ಆಭರಣಗಳ ಖರೀದಿಗೆ ಸಾಲ ತಂದದ್ದು - ರೂ. 15,00,000.
- (k) ಗ್ರಾಮೀಣ ಪ್ರದೇಶದಲ್ಲಿ ಭೂಮಿ ಖರೀದಿಗೆ ಸಾಲ ತಂದದ್ದು - ರೂ. 25,00,000.



## SECTION - D/ವಿಭಾಗ - ಡ

11. Case Study (**Compulsory** question) : (1 × 15 = 15)

ಪ್ರಕರಣ ಅಧ್ಯಯನ - ಕಡ್ಡಾಯ ಪ್ರಶ್ನೆ :

Mr. Uma Shankar provides you the following information :

- (a) Salary per month Rs. 25,000.
- (b) Rent from house property Rs. 9,000 per month. Municipal tax paid Rs. 15,000.
- (c) Income from business Rs. 3,55,000.
- (d) Share received from partnership firm Rs. 1,00,000.
- (e) Life Insurance premium paid Rs. 75,000.
- (f) Interest on tax free debentures Rs. 27,000.
- (g) Winning from horse race (net) Rs. 70,000.
- (h) Long-term capital gain Rs. 1,75,000.
- (i) Dividend from Indian company Rs. 20,000.

Compute the taxable income and tax liability for the Assessment Year 2015-16 if :

- (i) He is aged 59 years.
- (ii) He is aged 65 years.
- (iii) He is aged 81 years.

ಶ್ರೀಮಾನ್ ಉಮಾ ಶಂಕರ ಇವರು ನಿಮಗೆ ಈ ಕೆಳಗಿನ ಮಾಹಿತಿಯನ್ನು ಒದಗಿಸುತ್ತಾರೆ :

- (a) ವೇತನ ಪ್ರತಿ ತಿಂಗಳಿಗೆ ರೂ. 25,000.
- (b) ಮನೆ ಆಸ್ತಿಯಿಂದ ಬಾಡಿಗೆ ಬಂದದ್ದು ರೂ. 9,000 ಪ್ರತಿ ತಿಂಗಳಿಗೆ, ನಗರ ಸಭೆ ತೆರಿಗೆ ಪಾವತಿಸಿದ್ದು ರೂ. 15,000.
- (c) ವ್ಯವಹಾರದಿಂದ ಬಂದ ಆದಾಯ ರೂ. 3,55,000.
- (d) ಪಾಲುದಾರಿಕಾ ಸಂಸ್ಥೆಯಿಂದ ಸ್ವೀಕರಿಸಿದ ಪಾಲು ರೂ. 1,00,000.
- (e) ಜೀವ ವಿಮಾ ಕಂತು ಪಾವತಿಸಿದ್ದು ರೂ. 75,000.



- (f) ತೆರಿಗೆ ಮುಕ್ತ ಸಾಲವತ್ರಗಳಿಂದ ಸ್ವೀಕರಿಸಿ ಬಡ್ಡಿ ರೂ. 27,000.
- (g) ಕುದುರೆ ಜೂಜಿನ ಗೆಲುವಿನ ಮೊತ್ತಗಳು (ನಿವ್ವಳ) ರೂ. 70,000.
- (h) ದೀರ್ಘಾವಧಿ ಬಂಡವಾಳ ಲಾಭಗಳು ರೂ. 1,75,000.
- (i) ಭಾರತೀಯ ಕಂಪನಿಯಿಂದ ಸ್ವೀಕರಿಸಿದ ಲಾಭಾಂಶಗಳು ರೂ. 20,000.

ಕರಾಕರಣ ವರ್ಷ 2015-16ಕ್ಕೆ ಸಂಬಂಧಿಸಿದಂತೆ ತ್ರೀಮಾನ್ ಉಮಾ ಶಂಕರರ ತೆರಿಗೆಗೆ ಒಳಪಡುವ ಆದಾಯ ಎಷ್ಟು ಮತ್ತು ತೆರಿಗೆ ಹೊಣೆಗಾರಿಕೆ ಏನು ಎಂಬುದನ್ನು ಈ ಕೆಳಗಿನ ಸಂದರ್ಭಗಳಿಗೆ ಲೆಕ್ಕ ಮಾಡಿರಿ :

- (i) ಉಮಾ ಶಂಕರ 59 ವರ್ಷದವನಾಗಿದ್ದಾಗ
- (ii) ಉಮಾ ಶಂಕರ 65 ವರ್ಷದವನಾಗಿದ್ದಾಗ
- (iii) ಉಮಾ ಶಂಕರ 81 ವರ್ಷದವನಾಗಿದ್ದಾಗ



Reg. No.

--	--	--	--	--	--	--	--

**VI Semester B.Com.2 Degree Examination, May 2016****(Regular and Repeaters)****Paper – II : INCOME TAX**

Time : 3 Hours]

[Max. Marks : 80

**Instructions/ಸೂಚನೆಗಳು :**

- 1) Answer all the sections according to internal choices.  
ಆಂತರಿಕ ಆಯ್ಕೆಗಳಿಗೆ ಅನುಗುಣವಾಗಿ ಎಲ್ಲಾ ವಿಭಾಗಗಳಿಗೆ ಉತ್ತರಿಸಿರಿ.
- 2) Provide working notes wherever necessary.  
ಅವಶ್ಯವಿದ್ದಲ್ಲಿ ಟಿಪ್ಪಣಿಗಳನ್ನು ಬರೆಯಿರಿ.
- 3) Simple calculator is allowed.  
ಸಾಧಾ ಕ್ಯಾಲ್ಕುಲೇಟರ್ ಅನುಮತಿಸಲಾಗಿದೆ.

**SECTION – A/ವಿಭಾಗ – ಅ**1. Answer **any ten** of the following :**(10 × 2 = 20)****ಬೇರಾದ ಹತ್ತಕ್ಕೆ ಉತ್ತರಿಸಿರಿ :**

- (a) What is long term capital gain? How is it calculated?  
ದೀರ್ಘಾವಧಿ ಬಂಡವಾಳ ಲಾಭವೆಂದರೇನು? ಅದನ್ನು ಹೇಗೆ ಕಂಡು ಹಿಡಿಯುತ್ತೀರಿ?
- (b) What is the base year of cost inflation index? And give a formula for calculation of indexed cost of acquisition.  
ಏರಿಕೆ ಸೂಚ್ಯಂಕ ವೆಚ್ಚದ ಮೂಲ ವರ್ಷ ಯಾವುದು? ಖರೀದಿ ವೆಚ್ಚದ ಸೂಚ್ಯಂಕ ಮೊತ್ತ ಲೆಕ್ಕ ಹಾಕುವ ಸೂತ್ರ ನೀಡಿರಿ.
- (c) What is 'self assessment'?  
'ಸ್ವ-ಕರಾಕರಣೆ' ಎಂದರೇನು?
- (d) What are the rates of income tax applicable to an individual who is the age of 62 years?  
62 ವಯಸ್ಸನ್ನು ಹೊಂದಿರುವ ವ್ಯಕ್ತಿಗೆ ಅನ್ವಯಿಸುವ ತೆರಿಗೆ ದರಗಳನ್ನು ಬರೆಯಿರಿ.
- (e) What is business?  
ವ್ಯವಹಾರವೆಂದರೇನು?



- (f) How do you treat the share of income received by an individual as a member of HUF?  
ಅವಿಭಕ್ತ ಕುಟುಂಬದ ಸದಸ್ಯನಾಗಿ ಪಡೆಯುವ ಆದಾಯವನ್ನು ಹೇಗೆ ಪರಿಗಣಿಸುವಿರಿ?
- (g) What is book profit of a firm? How is the book profit of a firm is calculated?  
ವ್ಯವಹಾರ ಸಂಸ್ಥೆಯ ಪುಸ್ತಕ ಲಾಭವೆಂದರೇನು? ಅದನ್ನು ಹೇಗೆ ಲೆಕ್ಕ ಮಾಡುವಿರಿ?
- (h) What do you mean by clubbing of income?  
ಆದಾಯಗಳ ಒಟ್ಟು ಗೂಡುವಿಕೆ ಎಂದರೇನು?
- (i) What is inter-head set-off?  
ಆಂತರಿಕ ಪ್ರಧಾನ ಹೊಂದಾಣಿಕೆ ಎಂದರೇನು?
- (j) State the rules for set-off of short term capital losses.  
ಅಲ್ಪಾವಧಿ ಬಂಡವಾಳದ ಹಾನಿಗಳನ್ನು ಹೊಂದಾನಿಸುವ ನಿಯಮಗಳನ್ನು ಹೇಳಿರಿ.
- (k) What are rules for grossing up of winnings from lotteries?  
ಲಾಟರಿ ಗೆಲುವಿನ ನಿವ್ವಳ ಮೊತ್ತವನ್ನು ಹೇಗೆ ಸ್ಥೂಲೀಕರಿಸುತ್ತೀರಿ?
- (l) Who is an individual?  
ಯಾರನ್ನು ವ್ಯಕ್ತಿ ಎಂದು ಕರೆಯುವರು?

## SECTION - B/ವಿಭಾಗ - ಬ

Answer **any three** of the following :

(3 × 5 = 15)

ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ :

2. Explain the capital gains which are exempt from tax.  
ತೆರಿಗೆ ವಿನಾಯಿತಿ ಹೊಂದಿದ ಬಂಡವಾಳ ಲಾಭಗಳನ್ನು ವಿವರಿಸಿರಿ.
3. From the following particulars of income of Mr. Basavaraj, compute his gross total income for the Assessment Year 2015-2016 :

	₹
Income from house property-I	22,000
Loss from house property-II	8,000
Loss in cloth business	4,000
Profit from speculation business	80,000
Long term capital gain	18,000
Log term capital loss	42,000
Short term capital loss	10,000

ಶ್ರೀ ಬಸವರಾಜನು ಈ ಕೆಳಗೆ ನೀಡಿದ ಆದಾಯಗಳ ವಿವರಣೆಯನ್ನು ಅನುಸರಿಸಿ, ಕರಾಕರಣ ವರ್ಷ 2015-2016ಕ್ಕೆ ಈತನ ಒಟ್ಟು ಆದಾಯವನ್ನು ಕಂಡು ಹಿಡಿಯಿರಿ :

	₹
ಮೊದಲನೆಯ ಮನೆ ಆಸ್ತಿ ಲಾಭ	22,000
ಎರಡನೆಯ ಮನೆ ಆಸ್ತಿ ಹಾನಿ	8,000
ಬಟ್ಟೆವ್ಯಾಪಾರದ ಹಾನಿ	4,000
ಸಟ್ಟಾ ವ್ಯಾಪಾರದ ಆದಾಯ	80,000
ದೀರ್ಘಾವಧಿ ಬಂಡವಾಳದ ಲಾಭ	18,000
ದೀರ್ಘಾವಧಿ ಬಂಡವಾಳದ ಹಾನಿ	42,000
ಅಲ್ಪಾವಧಿ ಬಂಡವಾಳದ ಹಾನಿ	10,000

4. How do you treat the following incomes while computing the total income of an individual :

- Share of profit from firm.
- Income received as member of HUF.
- Share of profit from AOPs.
- Dividend from a domestic company.
- Interest from a firm of which the assessee is a partner.
- Salary from a firm of which the assessee is a partner.
- Dividends from a co-operative society.

ಒಬ್ಬ ವ್ಯಕ್ತಿಯ ಒಟ್ಟು ಆದಾಯವನ್ನು ಕಂಡು ಹಿಡಿಯುವಾಗ, ಈ ಕೆಳಗಿನ ಆದಾಯಗಳನ್ನು ಹೇಗೆ ಪರಿಗಣಿಸುವಿರಿ :

- ಪಾಲುದಾರಿಕೆ ಸಂಸ್ಥೆಯಿಂದ ಬಂದ ಲಾಭ.
- ಅವಿಭಕ್ತ ಕುಟುಂಬದ ಸದಸ್ಯನಾಗಿ ಪಡೆದ ಲಾಭ.
- ವ್ಯಕ್ತಿಗಳ ಸಂಘದಿಂದ (AOPs) ಪಡೆದ ಲಾಭ.
- ದೇಶೀಯ ಕಂಪನಿಯಿಂದ ಬಂದ ಲಾಭಾಂಶ.
- ಪಾಲುದಾರಿಕೆ ಸಂಸ್ಥೆಯ ಪಾಲುದಾರನಾಗಿ ಪಡೆದ ಬಡ್ಡಿ.
- ತೆರಿಗೆದಾತನು ಪಾಲುದಾರಿಕೆ ಸಂಸ್ಥೆಯ ಸದಸ್ಯನಿದ್ದು ಪಡೆದ ವೇತನ.
- ಸಹಕಾರಿ ಸಂಸ್ಥೆಯಿಂದ ಬಂದ ಲಾಭಾಂಶ.



5. ABC are the partners in a firm sharing profits and losses in the ratio of 2 : 2 : 1. The profit and loss account of the firm for the year ending 31.3.2015 is as follows :

	Rs.		Rs.
To General Expenses	76,000	By Gross profit	2,00,000
To Interest on capital at 14% :			
A - 7,000			
B - 4,200			
C - <u>2,800</u>	14,000		
To Salary to B	60,000		
To Commission to C	30,000		
To Rent to C	12,000		
To Net profit	8,000		
	<u>2,00,000</u>		<u>2,00,000</u>

B and C are the working partners. Compute the total income of the firm for the assessment year 2015-2016.

ಎ.ಬಿ.ಸಿ. ಇವರು ಪಾಲುದಾರ ಸಂಸ್ಥೆಯಲ್ಲಿ ಪಾಲುದಾರರಿದ್ದು, ಸಂಸ್ಥೆಯ ವ್ಯವಹಾರದಲ್ಲಿ 2 : 2 : 1 ಪ್ರಮಾಣದಲ್ಲಿ ಲಾಭ ಮತ್ತು ಹಾನಿಯನ್ನು ಹಂಚಿಕೊಳ್ಳುತ್ತಿದ್ದಾರೆ. 31 ಮಾರ್ಚ್ 2015ನೇ ವರ್ಷಕ್ಕೆ ಪಾಲುದಾರಿಕೆ ಸಂಸ್ಥೆಯ ಲಾಭ ಮತ್ತು ಹಾನಿ ಖಾತೆ ಈ ಕೆಳಗಿನಂತಿದೆ :

	ರೂ.		ರೂ.
ಸಾಮಾನ್ಯ ವೆಚ್ಚಗಳು	76,000	ಒಟ್ಟು ಲಾಭ	2,00,000
ಬಂಡವಾಳ ಮಾಲೆ ಬಡ್ಡಿ (ಶೇ. 14%)			
ಎ - 7,000			
ಬಿ - 4,200			
ಸಿ - <u>2,800</u>	14,000		
'ಬಿ'ಯ ವೇತನ	60,000		
'ಸಿ'ಯ ಕಮೀಷನ್	30,000		
'ಸಿ'ಗೆ ಬಾಡಿಗೆ	12,000		
ನಿವ್ವಳ ಲಾಭ	8,000		
	<u>2,00,000</u>		<u>2,00,000</u>

ಬಿ ಮತ್ತು ಸಿ ಇಬ್ಬರೂ ಕಾರ್ಯನಿರತ ಪಾಲುದಾರರಾಗಿದ್ದಾರೆ. ಕರಾಕರಣೆ ವರ್ಷ 2015-2016ಕ್ಕೆ ಸಂಸ್ಥೆಯ ಒಟ್ಟು ಆದಾಯವನ್ನು ಲೆಕ್ಕ ಹಾಕಿರಿ.



6. Smt. Roopa furnishes the following details for the previous year ending 31.3.2015 :

- (a) Interest on Central Govt. Securities Rs. 20,000
- (b) Winning from lotteries (Net) Rs. 14,000
- (c) Interest on debentures of ABC Ltd. Rs. 3,600
- (d) Dividends from Indian Company Rs. 5,000
- (e) Income from non-agricultural land Rs. 6,000

Compute her income from other sources for the assessment year 2015-2016.

31 ಮಾರ್ಚ್, 2015 ಆದಾಯ ವರ್ಷ ಕೊನೆಗೊಳ್ಳುವುದಕ್ಕೆ ತ್ರೀಮತಿ ರೂಪಾ ಅವರು ಈ ಕೆಳಗಿನ ಮಾಹಿತಿ ನೀಡಿದ್ದಾರೆ :

- (a) ಕೇಂದ್ರ ಸರ್ಕಾರದ ಭದ್ರತಾ ಪತ್ರಗಳ ಮೇಲಿನ ಬಡ್ಡಿ ರೂ. 20,000
- (b) ಲಾಟರಿಯಿಂದ ಪಡೆದ ಆದಾಯ (ನಿವ್ವಳ) ರೂ. 14,000
- (c) ಎ.ಬಿ.ಸಿ. ಕಂಪನಿಯ ಡಿಬೆಂಚರ್ ಬಡ್ಡಿ ರೂ. 3,600
- (d) ಭಾರತೀಯ ಕಂಪನಿಯಿಂದ ಪಡೆದ ಲಾಭಾಂಶ ರೂ. 5,000
- (e) ಕೃಷಿಯೇತರ ಭೂಮಿಯಿಂದ ಬಂದ ಆದಾಯ ರೂ. 6,000

ಕರಾಕರಣೆ ವರ್ಷ 2015-2016ರ ಇವರ ಇತರ ಮೂಲಗಳಿಂದ ಬಂದ ಆದಾಯವನ್ನು ಲೆಕ್ಕ ಹಾಕಿರಿ.

SECTION - C/ವಿಭಾಗ - ಕ

(2 × 15 = 30)

Answer **any two** of the following :

ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿ :

7. Girish and Darshan are the working partners in a firm sharing profits and losses in the ratio of 3 : 2. The profit and loss account of the firm for the year ending 31.3.2015 shows a net loss of Rs. 1,00,000 after debiting the following items :

- (a) Salary to partners :  
Girish Rs. 50,000 and  
Darshan Rs. 36,000
- (b) Commission paid to Girish : Rs. 10,000 and bonus paid to Darshan Rs. 24,000
- (c) Interest on capitals at 9% :  
Girish Rs. 12,000 and  
Darshan Rs. 24,000
- (d) Interest on loan from partner (at 9%) : Girish Rs. 8000
- (e) Rent of shop building paid to Darshan Rs. 24,000
- (f) Payment to retired partner who retired on 31.3.2014 Rs. 10,000
- (g) Loss of stock in trade by theft Rs. 4,000



The following incomes were credited to P & L A/c :

- (i) Interest on debentures (Gross) from companies Rs. 1,16,000
- (ii) Interest on fixed deposit with a bank Rs. 4,000 (Gross)

The depreciation already debited to P & L account was in excess of Rs. 6,000 as per income tax rules.

Compute total income of the firm for the assessment year 2015-2016.

ಗಿರೀಶ ಮತ್ತು ದರ್ಶನ ಒಂದು ಪಾಲುದಾರಿಕೆ ವ್ಯವಹಾರ ಸಂಸ್ಥೆಯಲ್ಲಿ ಕಾರ್ಯನಿರತ ಪಾಲುದಾರರಿದ್ದು, ಲಾಭ ಹಾಗೂ ಹಾನಿಗಳನ್ನು 3 : 2 ಪ್ರಮಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. 31.3.2015ರ ಆದಾಯ ವರ್ಷದ ಕೊನೆಗೆ, ಸಂಸ್ಥೆಯ ಲಾಭ ಮತ್ತು ಹಾನಿ ಖಾತೆಯಲ್ಲಿ ಈ ಕೆಳಗಿನವುಗಳನ್ನು ಖರ್ಚು ಹಾಕಿದ ನಂತರ ₹ 1,00,000 ಹಾನಿಯನ್ನು ತೋರಿಸುತ್ತದೆ :

- (a) ಪಾಲುದಾರರಿಗೆ ವೇತನ :

ಗಿರೀಶ - ರೂ. 50,000

ದರ್ಶನ - ರೂ. 36,000

- (b) ಗಿರೀಶನಿಗೆ ಕಮೀಷನ್ ಕೊಟ್ಟದ್ದು ರೂ. 10,000 ಮತ್ತು ದರ್ಶನನಿಗೆ ಬೋನಸ್ ನೀಡಿದ್ದು ರೂ. 24,000

- (c) ಬಂಡವಾಳದ ಮೇಲಿನ ಬಡ್ಡಿ (ಶೇ. 9) :

ಗಿರೀಶ ರೂ. 12,000

ದರ್ಶನ ರೂ. 24,000

- (d) ಪಾಲುದಾರನಿಂದ ಪಡೆದ ಸಾಲದ ಮೇಲಿನ ಬಡ್ಡಿ : ಗಿರೀಶ - ರೂ. 8000

- (e) ಅಂಗಡಿ ಕಟ್ಟಡದ ಬಾಡಿಗೆಯನ್ನು ದರ್ಶನನಿಗೆ ಕೊಟ್ಟದ್ದು ರೂ. 24,000

- (f) ನಿವೃತ್ತಿ ಹೊಂದಿದ ಪಾಲುದಾರನಿಗೆ ವೇತನ ಪಾವತಿಯನ್ನು ದಿನಾಂಕ 31.3.2014 ರಂದು ಮಾಡಿದ್ದು ರೂ. 10,000

- (g) ವ್ಯಾಪಾರದಲ್ಲಿಯೂ ದಾಸ್ತಾನಿನಲ್ಲಿ ಕಳುವುನಿಂದ ಆದ ಹಾನಿ ರೂ. 4,000

ಈ ಕೆಳಗಿನವುಗಳನ್ನು ಲಾಭ ಮತ್ತು ಹಾನಿ ಪತ್ರಿಕೆಗೆ ಜಮಾ ಮಾಡಲಾಗಿದೆ :

- (i) ಕಂಪನಿಗಳಿಂದ ಪಡೆದ ಡಿಬಿಂಚರಗಳ ಮೇಲಿನ ಬಡ್ಡಿ ರೂ. 1,16,000

- (ii) ಬ್ಯಾಂಕಿನಲ್ಲಿಟ್ಟ ಅವಧಿ ಠೇವಿನ ಮೇಲಿನ ಬಡ್ಡಿ ರೂ. 4,000 (ಒಟ್ಟು)

ಈಗಾಗಲೇ ಆದಾಯ ತೆರಿಗೆ ನಿಯಮವನ್ನು ಮೀರಿ ಸವಕಳಿಯನ್ನು ಲಾಭ ಮತ್ತು ಹಾನಿ ಖಾತೆಗೆ ಖರ್ಚು ಹಾಕಿದ್ದು ರೂ. 6,000 ಇರುತ್ತದೆ.

ಕರಾಕರಣೆ ವರ್ಷ 2015-2016ಕ್ಕೆ ಪಾಲುದಾರಿಕೆ ಸಂಸ್ಥೆಯ ಒಟ್ಟು ಆದಾಯವನ್ನು ಲೆಕ್ಕ ಮಾಡಿರಿ.

8. From the following Receipts and Payments, Statement of Mrs. Padma a lawyer, compute her total income for the assessment year 2015-2016 :

Receipts	₹	Payments	₹
Professional fees	17,500	Salary to staff	3,000
Arbitration fees	5,000	General expenses	2,500
Salary from a College	3,000	Office rent	2,400
Dividend from Co-operative Society	500	Telephone charges	600
Interest on tax free debentures (Gross)	500	Car expenses	2,250
Profit on sale of securities	8,500	Furniture purchased	2,250
		Municipal taxes	150
		Income tax	1,200
		Household expenses	6,000
		LIC premium	1,500
		Closing balance	13,150
	<u>35,000</u>		<u>35,000</u>

She also furnished the following information :

- General expenses included ₹ 500 being donation paid to a political party.
- 1/3 of car expenses relate to her private purposes.
- Municipal taxes paid were pertaining to her self occupied house of which she is the owner. Its municipal value was ₹ 1,500
- Depreciation allowable as per IT rules, ₹ 1,500.
- The above securities which were purchases on 1.5.2013 for ₹ 15,000, have been sold for ₹ 23,500 on 15.4.2014.

ಶ್ರೀಮತಿ ಪದ್ಮಾ ವಕೀಲರು, ಈ ಕೆಳಗೆ ಕೊಟ್ಟ ಸ್ವೀಕೃತಿ ಮತ್ತು ಬಟವಡೆ ಪಟ್ಟಿಯನ್ನು ಪರಿಗಣಿಸಿ, ಕರಾಕರಣೆ ವರ್ಷ 2015-2016ರ ಒಟ್ಟು ಆದಾಯವನ್ನು ಲೆಕ್ಕ ಮಾಡಿರಿ :

ಸ್ವೀಕೃತಿಗಳು	ರೂ.	ಬಟವಡೆಗಳು	ರೂ.
ವೃತ್ತಿಯ ಫೀ	17,500	ಸಿಬ್ಬಂದಿಯ ವೇತನ	3,000
ಆರ್ಟಿಟ್ರೇಶನ್ ಫೀ	5,000	ಸಾಮಾನ್ಯ ಖರ್ಚುಗಳು	2,500
ಕಾಲೇಜಿನಿಂದ ಪಡೆದ ವೇತನ	3,000	ಆಫೀಸ್ ಬಾಡಿಗೆ	2,400
ಸಹಕಾರ ಸಂಘದಿಂದ ಬಂದ ಲಾಭಾಂಶ	500	ದೂರವಾಣಿ ಖರ್ಚು	600



ಸ್ವೀಕೃತಿಗಳು	ರೂ.	ಬಟವಡೆಗಳು	ರೂ.
ತೆರಿಗೆ ಮುಕ್ತ ಡಿಬೆಂಚರ		ಮೋಟಾರ ಕಾರ ಖರ್ಚುಗಳು	2,250
ಮೇಲಿನ ಬಡ್ಡಿ (ಒಟ್ಟು)	500	ಫರ್ನಿಚರ ಖರೀದಿಸಿದ್ದು	2,250
ಭದ್ರತಾ ಪತ್ರಗಳ ಮಾರಾಟದ ಲಾಭ	8,500	ಮುನಿಸಿಪಾಲಿಟಿ ತೆರಿಗೆ	150
		ಆದಾಯ ತೆರಿಗೆ	1,200
		ಗೃಹ ಸಂಬಂಧ ಖರ್ಚುಗಳು	6,000
		ಜೀವ ವಿಮಾ ಕಂಪನಿ ಕಂತು	1,500
		ಮುಕ್ತಾಯದ ಶಿಲ್ಕು	13,150
	<u>35,000</u>		<u>35,000</u>

ಕ್ರೀಮತಿ ಪದ್ಧತಿ ಅವರು ಈ ಕೆಳಗಿನ ಮಾಹಿತಿಯನ್ನು ಸಹ ನೀಡಿದ್ದಾರೆ :

- ಸಾಮಾನ್ಯ ಖರ್ಚುಗಳಲ್ಲಿ ರೂ. 500 ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಿದ್ದು ಸೇರಿಸಬೇಕಾಗಿದೆ.
- 1/3 ಮೋಟಾರ ಖರ್ಚು ಖಾಸಗಿ ಉದ್ದೇಶಕ್ಕಾಗಿ ಸಂಬಂಧಿಸಿರುತ್ತದೆ.
- ಮುನಿಸಿಪಾಲಿಟಿ ತೆರಿಗೆ ಸ್ವಾಸದ ಸ್ವಂತ ಮನೆಗೆ ಸಂಬಂಧಿಸಿದ್ದಾಗಿದೆ. ಅದರ ಮುನಿಸಿಪಾಲಿಟಿ ಮೌಲ್ಯ ರೂ. 1,500 ಆಗಿರುತ್ತದೆ.
- ಆದಾಯ ತೆರಿಗೆ ನಿಯಮದ ಪ್ರಕಾರ ರೂ. 1,500 ಸವಕಳಿ ಅನುಮತಿಸಲಾಗಿದೆ.
- ಈ ಮೇಲೆ ಹೇಳಿದ ಭದ್ರತಾ ಪತ್ರಗಳನ್ನು ದಿನಾಂಕ 1.5.2013 ರಂದು ಖರೀದಿಸಲಾಗಿದೆ. ರೂ 15,000ಕ್ಕೆ ಮತ್ತು ಅವುಗಳನ್ನು ದಿನಾಂಕ 15.4.2014 ರಂದು ರೂ. 23,500ಗೆ ಮಾರಾಟ ಮಾಡಲಾಗಿದೆ.

9. From the following particulars of income provided by Mr. Vijaya Kumar for the three assessment years :

Particulars	2013-2014	2014-2015	2015-2016
Income from Salary	20,000	22,000	24,000
Loss from SOP	4,000	—	—
Income from LOP	16,000	4,000	12,000
Loss from business	16,000	—	—
Income from business	—	24,000	12,000
Loss from speculation business	12,000	—	—
Profits from speculation business	—	40,000	60,000
Dividend from Co-operative society	4,000	4,000	4,000
Short term capital loss	4,000	—	8,000
Long term capital loss	24,000	—	—
Long term capital gain	—	12,000	24,000

From the above information compute his gross total income for three Assessment years.

ವಿಜಯ ಕುಮಾರನು ಈ ಕೆಳಗಿನ ಮೂರು ಕರಾಕರಣೆ ವರ್ಷಗಳಿಗೆ ಸಂಬಂಧಿಸಿದಂತೆ ಆದಾಯಗಳ ಮಾಹಿತಿಯನ್ನು ನೀಡಿದ್ದಾರೆ :

ವಿವರ	2013-2014	2014-2015	2015-2016
ವೇತನದ ಆದಾಯ	20,000	22,000	24,000
ಸ್ವಾಸಿಸುವ ಮನೆಯ ಹಾನಿ	4,000	—	—
ಬಾಡಿಗೆ ಮನೆಯ ಆದಾಯ	16,000	4,000	12,000
ವ್ಯವಹಾರದ ಹಾನಿ	16,000	—	—
ವ್ಯವಹಾರದ ಲಾಭ	—	24,000	12,000
ಸಟ್ಟಾ ವ್ಯವಹಾರದ ಹಾನಿ	12,000	—	—
ಸಟ್ಟಾ ವ್ಯವಹಾರದ ಲಾಭ	—	40,000	60,000
ಸಹಕಾರಿ ಸಂಘದ ಲಾಭಾಂಶ	4,000	4,000	4,000
ಅಲ್ಪಾವಧಿ ಬಂಡವಾಳ ಹಾನಿ	4,000	—	8,000
ದೀರ್ಘಾವಧಿ ಬಂಡವಾಳ ಹಾನಿ	24,000	—	—
ದೀರ್ಘಾವಧಿ ಬಂಡವಾಳ ಲಾಭ	—	12,000	24,000

ಈ ಮೇಲಿನ ಮಾಹಿತಿಯನ್ನು ಪರಿಗಣಿಸಿ ಮೂರು ಕರಾಕರಣೆ ವರ್ಷಗಳ ಒಟ್ಟು ಆದಾಯವನ್ನು ಲೆಕ್ಕ ಮಾಡಿರಿ.

10. From the following information furnished by Mr. Raghuram, compute his income from other sources for the assessment year 2015-2016 :
- Dividend on shares of Indian company ₹ 8,000.
  - Income from writing articles in magazines ₹ 4,000.
  - He lives in a rented house paying rent of ₹ 6,000 per month. Since the house is too big he has sublet 1/3 portion of the house at a rent of ₹ 3,000 per month. He pays municipal taxes of ₹ 1,500 on the whole and for repairs of the whole house ₹ 2,700.
  - He received ₹ 10,000 as interest on the term deposit with bank.
  - He earned winnings from lotteries ₹ 15,000 and also winnings from chess game ₹ 3,000.
  - He received ₹ 12,150 as interest on debentures of a company (unlisted).
  - Received ₹ 2,700 as interest on tax free debentures of a company listed in a stock exchange.
  - Interest on Government of England Bonds ₹ 5,000.



- (i) Interest on PO SB account ₹ 500.
- (j) Interest on the Central Government Securities ₹ 9,000.
- (k) He received ₹ 500 per lecture for 20 lectures delivered in a college.
- (l) Income from undisclosed sources ₹ 50,000.
- (m) Collection charges paid on interest ₹ 200.

ರಘುರಾಮನು ಈ ಕೆಳಗೆ ನೀಡಿದ ಮಾಹಿತಿಯಿಂದ, ಕರಾಕರಣ ವರ್ಷ 2015-2016ರ ಇತರ ಮೂಲಗಳ ಆದಾಯವನ್ನು ಲೆಕ್ಕ ಹಾಕಿರಿ :

- (a) ಭಾರತೀಯ ಕಂಪನಿಯ ಕೇರುಗಳ ಮೇಲಿನ ಲಾಭಾಂಶ ರೂ. 8,000.
- (b) ನಿಯತಕಾಲಿಕೆಗಳಿಗೆ ಬರೆದ ಲೇಖನಗಳ ಆದಾಯ ರೂ. 4,000.
- (c) ರಘುರಾಮನು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ಅದರ ಬಾಡಿಗೆ ತಿಂಗಳಿಗೆ ರೂ. 6,000 ಇರುತ್ತದೆ. ಈ ಮನೆಯು ದೊಡ್ಡದಾಗಿರುವುದರಿಂದ 1/3 ಭಾಗವನ್ನು ಇತರರಿಗೆ ತಿಂಗಳಿಗೆ ರೂ. 3,000 ದಂತೆ ಬಾಡಿಗೆ ಕೊಟ್ಟಿದ್ದಾರೆ. ಈತನು ಒಟ್ಟು ಮನೆಯ ಮುನಿಸಿಪಾಲಿಟಿ ತೆರಿಗೆ ರೂ. 1,500 ಮತ್ತು ಒಟ್ಟು ಮನೆಯ ರಿಪೇರಿ ವೆಚ್ಚ ರೂ. 2,700 ಕೊಟ್ಟಿರುತ್ತಾರೆ.
- (d) ಬ್ಯಾಂಕಿನ ಅವಧಿ ಠೇವಿನ ಮೇಲಿನ ಬಡ್ಡಿ ಪಡೆದದ್ದು ರೂ. 10,000.
- (e) ಈತನ ಲಾಟರಿ ಗೆಲುವಿನ ಗಳಿಕೆ ರೂ. 15,000 ಮತ್ತು ಚೆಸ್ ಆಟದ ಗಳಿಕೆ ರೂ. 3,000ನ್ನು ಸಹ ಹೊಂದಿದ್ದಾರೆ.
- (f) ಕಂಪನಿಯ ಡಿಬಿಂಚರಗಳ ಮೇಲಿನ ಬಡ್ಡಿ ಪಡೆದದ್ದು ರೂ. 12,150.
- (g) ಕೇರು ವಿನಿಮಯ ಕೇಂದ್ರದಲ್ಲಿ ಯಾದೀಕರಣ ಮಾಡಿದ ಕಂಪನಿಯ ಡಿಬಿಂಚರಗಳಿಂದ ರೂ. 2,700 ಬಡ್ಡಿಯನ್ನು ಪಡೆದಿದ್ದಾರೆ.
- (h) ಇಂಗ್ಲೆಂಡ್ ಸರ್ಕಾರದ ಬಾಂಡುಗಳ ಮೇಲಿನ ಬಡ್ಡಿ ರೂ. 5,000.
- (i) ಅಂಚೆ ಕಛೇರಿ ಉಳಿತಾಯ ಖಾತೆಯ ಬಡ್ಡಿ ರೂ. 500.
- (j) ಕೇಂದ್ರ ಸರ್ಕಾರದ ಭದ್ರತಾ ಪತ್ರಗಳ ಮೇಲಿನ ಬಡ್ಡಿ ರೂ. 9,000.
- (k) ಈತನು ಕಾಲೇಜಿಯೊಂದರಲ್ಲಿ ಉಪನ್ಯಾಸಗಳನ್ನು ನೀಡಿದ್ದು, ಪ್ರತಿ ಉಪನ್ಯಾಸಕ್ಕೆ ರೂ. 500 ರಂತೆ 20 ಉಪನ್ಯಾಸಗಳ ಆದಾಯವನ್ನು ಪಡೆದಿದ್ದಾನೆ.
- (l) ಮೂಲಗಳನ್ನು ಪ್ರಕಟಿಸಿದ ಆದಾಯ ರೂ. 50,000.
- (m) ಬಡ್ಡಿ ವಸೂಲಾತಿಯ ಖರ್ಚುಗಳು ರೂ. 200ಗಳನ್ನು ಸಂದಾಯ ಮಾಡಿರುತ್ತಾನೆ.

## SECTION - D/ವಿಭಾಗ - ಡ

(1 × 15 = 15)

**Compulsory question (Case Study) :****ಕಡ್ಡಾಯ ಪ್ರಶ್ನೆ (ಪ್ರಕರಣ ಅಧ್ಯಯನ) :**

11. Anand of Bengaluru furnishes the following information for the previous year 2014-2015 in connection with a capital asset :

Year of Purchase	—	1983-84
Cost of Purchase	—	₹ 2,32,000
Year of Sale	—	2014-15
Selling Price	—	₹ 25,96,000
Selling Expenses	—	₹ 12,000

He purchased a new residential house for ₹ 5,00,000 on 1.3.2015. The cost inflation index for the previous year 1983-84 is 116 and for the previous year 2014-15 is 1024.

Questions :

- (a) Compute the taxable gain for the assessment year 2015-2016.
- If the capital asset sold is residential building.
  - If the capital asset sold are listed debentures.
  - If the capital asset sold are listed debentures.
- (b) State the reasons for getting different taxable long term capital gains for the above mentioned assets sold.

ಬೆಂಗಳೂರಿನ ಆನಂದ ಎಂಬವರು 2014-2015ನೇ ಆದಾಯ ವರ್ಷಕ್ಕೆ ಸಂಬಂಧಿಸಿದ ಮಾಹಿತಿಯನ್ನು (ಒಂದು ಬಂಡವಾಳ ಆಸ್ತಿಗೆ ಸಂಬಂಧಿಸಿದಂತೆ) ಈ ಕೆಳಗಿನಂತೆ ಕೊಟ್ಟಿದ್ದಾನೆ :

ಖರೀದಿ ವರ್ಷ	—	1983-84
ಖರೀದಿ ವೆಚ್ಚ	—	₹ 2,32,000
ಮಾರಿದ ವರ್ಷ	—	2014-15
ಮಾರಿದ ಬೆಲೆ	—	₹ 25,96,000
ಮಾರಾಟದ ಖರ್ಚು	—	₹ 12,000

ಆನಂದನು ಒಂದು ಹೊಸ ವಾಸದ ಮನೆಯನ್ನು ದಿನಾಂಕ 1.3.2015 ರಂದು ರೂ. 5,00,000ಗೆ ಖರೀದಿಸಿದ್ದಾರೆ. ಬೆಲೆ ಸೂಚ್ಯಂಕ ವೆಚ್ಚವು 1983-84 ವರ್ಷಕ್ಕೆ 116 ಮತ್ತು 2014-2015ನೇ ಆದಾಯ ವರ್ಷಕ್ಕೆ 1024 ಇರುತ್ತದೆ.



ವೃತ್ತಿಗಳು :

- (a) 2014-2015ನೇ ಕರಾಕರಜೆಯ ವರ್ಷಕ್ಕೆ ತೆರಿಗೆಗೆ ಒಳಪಡಿಸಬಹುದಾದ ಬಂಡವಾಳದ ಲಾಭವನ್ನು ಕಂಡು ಹಿಡಿಯಿರಿ :
- (i) ಒಂದು ವೇಳೆ ಮಾರಿದ ಬಂಡವಾಳ ಆಸ್ತಿಯು ವಾಸದ ಕಟ್ಟಡವಾಗಿದ್ದರೆ
- (ii) ಒಂದು ವೇಳೆ ಮಾರಿದ ಬಂಡವಾಳ ಆಸ್ತಿಯು ಆಭರಣವಾಗಿದ್ದರೆ
- (iii) ಒಂದು ವೇಳೆ ಮಾರಿದ ಬಂಡವಾಳ ಆಸ್ತಿಯು ನೋಂದಾಯಿಸಿದ ಸಾಲಪತ್ರಗಳಾಗಿದ್ದರೆ
- (b) ಈ ಮೇಲೆ ವಿವರಿಸಿದ ಮಾರಾಟವಾದ ಆಸ್ತಿಗಳಾಗಿದ್ದರೆ ತೆರಿಗೆಗೆ ಒಳಪಡುವ ದೀರ್ಘಾವಧಿ ಬಂಡವಾಳ ಲಾಭವು ಬೇರೆ ಬೇರೆ ಆಗುವುದಕ್ಕೆ ಕಾರಣಗಳನ್ನು ವಿವರಿಸಿರಿ.